Date: 13.11.2025

To
The Manager
Corporate Relations Department
BSE Limited
Phiroze Jeejeebhoy Towers, Dalal Street
Mumbai – 400001

Dear Sir / Madam,

BSE Scrip: PHARMAID Code: 524572

Sub: Newspaper Advertisement(s) of Unaudited Financial Results for the quarter and half year ended on September 30, 2025.

Pursuant to Regulation 30 and 47 of the Securities and Exchange Board of India (Listing Obligations and Disclosure Requirements) Regulations, 2015, please find enclosed herewith copies of the newspaper advertisement pertaining to unaudited financial results of the company for the quarter and half year ended September 30, 2025. The advertisement was published on Thursday, November 13, 2025, in English Newspaper having nationwide circulation 'Financial Express' and Vernacular Newspaper 'Hosa Digantha'.

This is for your information and record.

For Pharmaids Pharmaceuticals Limited

Prasanna Subramanya Bhat (Company Secretary & Compliance Officer)

PHARMAIDS PHARMACEUTICALS LIMITED

CIN - L52520KA1989PLC173979

Registered Office:- Unit #201, Brigade Rubix, 20/14, HMT Factory Road, Peenya Plantation, Bangalore-560013, INDIA. Tel: 080-49784319 E-mail Id: compliance@pharmaids.com | Website: www.pharmaids.com

UNAUDITED FINANCIAL RESULTS FOR THE QUARTER AND HALF YEAR ENDED 30 SEPTEMBER, 2025.

The Board of Pharmaids Pharmaceuticals Limited ('the Company'), at its Meeting held on Tuesday, November 11, 2025, approved the unaudited Financial Results (Standalone and Consolidated) of the Company for the quarter and half year ended September 30, 2025.



The said financial results along with Limited Review Reports are available on Stock Exchange website (www.bseindia.com) and on the Company's website (https://www.pharmaids.com/financialresults.html). The same can be accessed by scanning the Quick Response Code provided.

By order of the Board of Directors For Pharmaids Pharmaceuticals Limited

> **Venu Madhava Kaparthy Whole-Time Director** (DIN:00021699)

Date: 11-11-2025, Place: Bengaluru

Note: The above intimation is in accordance with Regulations 33 read with Regulation 47(1) of the SEBI (Listing Obligations and Disclosure Requirements) Regulations, 2015.

KOHIMA-MARIANI TRANSMISSION LIMITED

(An Apraava Energy Company)

Registered Office: Unit No. T-15 A, Salcon Ras Vilas, 3rd Floor, Plot No. D-1, Saket District Centre,

Saket, New Delhi - 110 017. Tel.: +91 11 4302 5608

Corporate Office: 7th Floor, Fulcrum, Sahar Road, Andheri (East), Mumbai - 400 099. Tel.: +91 22 6758 8888; Fax: +91 22 6758 8811 / 8833


Website: www.apraava.com | CIN: U40102DL2016PLC403233

STATEMENT OF UNAUDITED FINANCIAL RESULTS FOR QUARTER AND HALF-YEAR ENDED 30 SEPTEMBER 2025

Kohima-Mariani Transmission Limited (the "Company") hereby informs that the Audit Committee and the Board of Directors of the Company at their respective meetings held Wednesday, 12 November 2025, inter alia, have considered and approved the Unaudited Financial Results of the Company for the quarter and half-year ended 30 September 2025 ("Results") along with the Limited Review Report thereon, issued by the Statutory Auditors of the Company.

In accordance with Regulation 52 of the Securities & Exchange Board of India (Listing Obligations and Disclosure Requirements) Regulations, 2015 (as amended from time to time), the aforesaid Results are now being made available through a Quick Response Code ("QR Code") given below and the same are also published on the websites of the Company (https://www.apraava.com/investor-andcompliance/kohima-mariani-transmission-limited) and the Stock Exchange i.e., BSE Limited (https://www.bseindia.com/stock-share-price/ debt-other/scripcode/975831/debt-corp-announcements/).







Scan the QR Code to view the Results on the website of BSE Limited

For and on behalf of Board of Directors of Kohima-Mariani Transmission Limited

> Deepa Sebastian Director DIN: 09443732

Date: 12 November 2025 Place: Mumbai, India



to act.

Place: Mumbai

Date: November 12, 2025

THE BUSINESS DAILY For Daily Bu

MULTIBASE INDIA LIMITED

Regd. Off & Factory Site: 74/5-6, Daman Industrial Estate, Kadaiya Village, Nani Daman - 396 210 (Union Territory) Phone: (0260) 6614400
 Fax: (0260) 2221578;
 Website: www.multibaseindia.com E-mail: compliance.officer@multibaseindia.com
 CIN: L01122DD1991PLC002959

EXTRACT OF STATEMENT OF UNAUDITED FINANCIAL RESULTS FOR THE QUARTER AND HALF YEAR ENDED SEPTEMBER 30, 2025

		0			V.		(₹ in lakhs)
	Particular	Quarter Ended			Half-year Ended		Year Ended
Sr.		Quarter ended September 30, 2025 Un-Audited	Quarter ended June 30, 2025 Un-Audited	Quarter ended September 30, 2024 Un-audited	Half year ended September 30, 2025 Un-Audited	Half year ended September 30, 2024 Un-Audited	Year ended March 31, 2025 Audited
No.							
1	Total Income from Operations	1,930.16	1,762.47	2,043.63	3,692,63	4,159.89	7,680.65
2	Net Profit / (Loss) for the period (before Tax, Exceptional and/or Extraordinary items#)	386,39	307.83	575.70	694.22	1101.60	1969.39
3	Net Profit / (Loss) for the period before tax (after Exceptional and/or Extraordinary items#)	386.39	307.83	575.70	694.22	1101.60	1969.39
4	Net Profit / (Loss) for the period after tax (after Exceptional and/or Extraordinary items#)	286.29	229.65	428.80	515.94	821.07	1465.49
5	Total Comprehensive Income (Comprising Profit/ (Loss) after tax and Other Comprehensive Income after tax)	286.29	229.65	428.80	515.94	821.07	1461.46
6	Equity Share Capital (Face value of share: ₹10/-)	1,262.00	1,262.00	1,262.00	1,262.00	1,262.00	1,262.00
7	Other Equity	7,104.92	0.00	12,637.19	7,104.92	12,637.19	6,588.98
8	Earnings per equity share in ₹				-		
	(i) Basic:	2.27	1.82	3.40	4.09	6.51	11.61
	(ii) Diluted:	2.27	1.82	3.40	4.09	6.51	11.61

Notes: The above is an extract of the detailed format of unaudited financial results for the quarter and nine months ended September 30, 2025 filed with BSE Ltd. under regulation 33 of the SEBI (Listing Obligations and Disclosure Requirements Regulations, 2015. The full format of the financial results for the said quarter is available on the website of BSE Ltd. at www.bseindia.com and company's website at www.multibaseindia.com

The above results have been reviewed by the Audit Committee and approved by the Board of Directors at their meeting held on November 12, 2025. RELODGEMENT OF TRANSFER DEEDS

Please note that a special window has been opened for the re-lodgement of transfer deeds. This window is available for transfer deeds lodged before the deadline of April 01, 2019, which were rejected, returned, or unattended due to deficiencies in the documents, processes, or other reasons. This special window will remain open for six months, from July 07, 2025, until January 06, 2026.

SAKSHAM NIVESHAK Multibase India Limited is proud to support the IEPFA Saksham Niveshak 100-Day Campaign an initiative designed to help investors reclaim forgotten shares and unclaimed dividends. If you or someone you know has lost track of physical share certificates or dividends, now is the time

Scan me!



For Multibase India Limited

Pankajkumar Holani (Managing Director) (DIN 10843892)

FINANCIAL EXPRESS

APRA AVA

JHAJJAR POWER LIMITED

(An Apraava Energy Company)

Registered Office: Unit No. T-15 B, Salcon Ras Vilas, 3rd Floor, Plot No. D-1, Saket District Centre,

Saket, New Delhi - 110 017, Tel.: +91 11 4302 5608 Corporate Office: 7th Floor, Fulcrum, Sahar Road, Andheri (East), Mumbai - 400 099.

Tel.: +91 22 6758 8888: Fax: +91 22 6758 8811 / 8833

Website: www.apraava.com | CIN: U40104DL2008PLC374107

STATEMENT OF UNAUDITED FINANCIAL RESULTS FOR QUARTER AND HALF-YEAR ENDED 30 SEPTEMBER 2025

Jhajjar Power Limited (the "Company") hereby informs that the Audit Committee and the Board of Directors of the Company at their respective meetings held on Wednesday, 12 November 2025, inter alia, have considered and approved the Unaudited Financial Results of the Company for the quarter and half-year ended 30 September 2025 ("Results") along with the Limited Review Report thereon, issued by the Statutory Auditors of the Company.

In accordance with Regulation 52 of the Securities & Exchange Board of India (Listing Obligations and Disclosure Requirements) Regulations, 2015 (as amended from time to time), the aforesaid Results are now being made available through a Quick Response Code ("QR Code") given below and the same are also published on the websites of the Company (https://www.apraava.com/investorand-compliance/investor-and-compliance jpl) and the Stock Exchange i.e., BSE Limited (https://www.bseindia.com/stock-share-price/ debt-other/scripcode/952011/debt-corp-announcements/).



Scan the QR Code to view the Results on the website of the Company



Scan the QR Code to view the Results on the website of BSE Limited

For and on behalf of Board of Directors of Jhajjar Power Limited

Bhaskar Bhattacharjee

Whole-time Director DIN: 08309161

Date: 12 November 2025 Place: Mumbai, India

Eris

ERIS LIFESCIENCES LIMITED

Regd. Office: Shivarth Ambit, Plot No 142/2, Ramdas Road Off SBR, Near Swati Bungalows, Bodakdev, Ahmedabad, Gujarat-380054, Email: complianceofficer@erislifesciences.com Website: www.eris.co.in, Tel: +91 79 6966 1000, Fax: +91 79 6966 1155, CIN: L24232GJ2007PLC049867

EXTRACT OF CONSOLIDATED FINANCIAL RESULTS FOR THE QUARTER AND HALF YEAR ENDED SEPTEMBER 30, 2025

[₹ in crores except per share data]

				\$100 NO 100 NO 1		
Particulars	For Quarter Ended (Unaudited)	For Quarter Ended (Unaudited) June 30, 2025	For Quarter Ended (Unaudited) September 30, 2024	Year Ended	For Half Year Ended (Unaudited) September 30, 2024	For Year Ended (Audited) March 31, 2025
	September 30, 2025					
Revenue from Operations	792.41	773.00	741.17	1,565.41	1,460.89	2,893.64
Net Profit for the period before tax and exceptional items	172.67	161.10	129.21	333.77	244.73	488.87
Net Profit for the period before tax and after exceptional items	172.67	161.10	129,21	333.77	244.73	488.87
Net Profit for the period after tax	134,47	125.10	96.41	259.57	185.96	374.67
Total Comprehensive Income for the period after tax	133.90	124.53	96.25	258.43	185.01	371.38
Equity Share Capital (Face Value of ₹1 each)	13.62	13.62	13.61	13.62	13.61	13.62
Other Equity	3,077.54	2,960.97	2,757.87	3,077.54	2,757.87	2,840.74
Net Worth	3,503.48	3,399.10	3,177.34	3,503.48	3,177.34	3,271.76
Paid-up Debt Capital/Outstanding Debt	2,334.37	2,448.61	2,695.24	2,334.37	2,695.24	2,421.66
Outstanding Redeemable Preference Shares	NA	NA	NA	NA	NA	NA
Debt Equity Ratio	0.68	0.74	0.86	0.68	0.86	0.76
Earnings Per Share (of ₹ 1 each) (not annualised) :						
Basic	8.82	8.66	6.73	17.49	12.84	25.85
Diluted	8.81	8.64	6.72	17.46	12.82	25.81
Capital Redemption Reserve	0.17	0.17	0.17	0.17	0.17	0.17
Debenture Redemption Reserve			(8)	8		
Debt Service Coverage Ratio	2.65	2.60	2.15	2.63	2.18	2.24
Interest Service Coverage Ratio	4.48	4.29	3.17	4.39	3.04	3.11

1 Summary of standalone financial results of Eris Lifesciences Limited:

[7 in crores except per share data]

Particulars	For Quarter Ended (Unaudited) September June 30, 2025 30, 2025	Ended	Year Ended	For Half Year Ended (Unaudited)	For Year Ended (Audited)	
		1 - 1 - 1 - 1 - 1 - 1 - 1 - 1 - 1 - 1 -	September 30, 2024	September 30, 2025	September 30, 2024	March 31, 2025
Revenue from Operations	650.50	578.64	436.56	1,229.14	893.25	1,697.75
Profit before tax	234.67	156.26	46.02	390.93	72.84	120.05
Profit after tax	149.57	99.99	28.10	249.56	45.14	77.39
Total Comprehensive Income (after tax)	149.07	99.49	27.99	248.56	44.31	74.55

2 The above is an extract of the detailed format of quarterly financial results filed with the stock exchange under Regulation 33 and 52 of the SEBI (Listing Obligations and Disclosure Requirements) Regulations, 2015. The full format of financial results is available on the stock exchanges websites (www.nseindia.com and www.bseindia.com) and on the company's website www.eris.co.in.

For the other line items referred in Regulation 52(4) of the Listing Regulations, pertinent disclosures have been made to the Stock Exchange(s) (www.nseindia.com and www.bseindia.com) and can be accessed on the company's website www.eris.co.in.

4 The above results were reviewed by the Audit Committee and approved by the Board at their meeting held on November 12, 2025.



For Eris Lifesciences Limited

Chairman and Managing Director

Adfactors 607/25



Place: Ahmedabad

Date: November 12, 2025

LAXMI DENTAL LIMITED

(Formerly known as Laxmi Dental Export Private Limited) (CIN: L51507MH2004PLC147394)

Registered Office: OFFICE NO. 103, AKRUTI ARCADE, J.P.ROAD, OPPOSITE A.H. WADIA HIGH SCHOOL, ANDHERI WEST, MUMBAI, MAHARASHTRA, INDIA, 400058 Tel: +91 – 22 – 6143 7991 E-mail: co.sec@laxmidentallimited.com Websites: www.laxmidentallimited.com

EXTRACTS OF THE UNAUDITED CONSOLIDATED AND STANDALONE FINANCIAL RESULTS FOR THE QUARTER AND HALF YEAR ENDED SEPTEMBER 30, 2025

Consolidated **Standalone** Half Year ended Half Year ended **Ouarter ended Quarter ended** Year Ended **Year Ended September 30, 2025 September 30, 2025** September 30, 2025 June 30, 2025 September 30, 2024 September 30, 2025 September 30, 2024 March 31, 2025 September 30, 2025 June 30, 2025 September 30, 2024 September 30, 2025 September 30, 2024 March 31, 2025 **Particulars** (Unaudited) (Unaudited) (Unaudited) (Unaudited) (Unaudited) (Unudited) (Audited) (Unaudited) (Unaudited) (Unaudited) (Unudited) (Audited) 722.65 542.57 655.97 571.19 1,378.62 1,167.80 2,391.08 501.12 419.83 1,043.70 852.17 1,712.43 Total Income from operations Net Profit for the period (before 94.22 95.95 48.77 190.17 144.86 248.02 72.75 89.96 25.39 162.71 85.64 173.27 Tax, Exceptional and/or Extraordinary items) 94.22 95.95 48.77 190.17 211.03 318.29 72.75 89.96 151.81 243.54 Net Profit for the period before tax (after 25.39 162.71 Exceptional and/or Extraordinary items) Net Profit for the period after tax (after 83.30 78.59 85.32 58.95 168.62 227.39 318.34 65.70 37.96 144.29 183.84 257.75 Exceptional and/or Extraordinary items) 87.35 82.46 59.83 169.81 227.17 313.00 64.33 77.22 141.55 182.26 252.27 Total Comprehensive Income (after tax) 36.38 109.92 55.63 109.92 55.63 109.92 109.92 109.92 55.63 109.92 Equity Share Capital (Face Value Rs 2 each) 109.92 55.63 109.92 1,975.45 2,117.45 Reserves (excluding Revaluation Reserve) as shown in the Audited Balance Sheet of the previous year Earning Per Share of Rs 2 each (before and after extraordinary items) 1.59 1.53 3.12 4.39 6.07 1.20 1.43 0.73 2.63 3.55 4.92 Basic: 1.14 Diluted: 1.58 1.52 1.14 3.10 4.39 6.05 1.19 1.42 0.73 2.61 3.55 4.91

a. The above results have been reviewed by the Audit Committee and approved by the Board of Directors at their meeting held on November 11, 2025. b. The above is an extract of the detailed format of the Consolidated and Standalone Financial Results for the quarter and half year ended September 30, 2025 filed with the Stock Exchange under Regulation 33 of the SEBI (Listing and Other Disclosure Requirements) Regulations, 2015. The full format of the Unaudited Financial Results are available on the websites of the Company, National Stock Exhange of India Limited and BSE Limited at www.laxmidentallimited.com, www.nseindia.com and www.bseindia.com, respectively.

Date: November 11, 2025

Place: Mumbai

epaper.financialexpress.com

CHENNAI/KOCHI

For and on behalf of the Board of Directors Sameer Kamlesh Merchant CEO & Managing Director DIN: 00679893

PUBLIC NOTICE

his is to notify the general public that, my clier

partment, 21st KM, Kanakapura Road, Next to The

rt of Living Ashrama, Udayapura, Bengaluru, Mobile

o.9822389222, my client has lost the Page No.22

of the original registered Sale Deed

roperty of composite property bearing Khatha Io.116 of Kaggalipura Grama Panchayath, situated

angalore-560 082, comprising different bits of ands, forming parts of the then (1) Survey No.164/1

neasuring 2 Acres 19 gunta, (2) Survey No.164/2 neasuring 3 Acres 35 Guntas, (3) Survey No.165/2

neasuring 0-13 Guntas, (4) Survey No. 165/3 neasuring 6 ½ Guntas, (5) Survey No. 165/4 neasuring 0-01 ½ Guntas and (6) Survey No.435

easuring 0-25 Guntas, totally measuring 7 Acres

1 Gunta out of 7 Acres 20 Guntas of Kaggalipura Village, Uttarahalli Hobli, Bangalore South Taluk

ililage, Uttarahalli Hobli, Bangalore South Taluk, vhilch were duly converted into NA for residential purposes vide letter No. BDA/ALN/SR(S)86/97-98

purposes vide letter No. BUAYALIVS(S)809/J-99 dated:6.8.1997 (excluding an extent of non-converted area of 19 Guntas lying under high tension wires), and the buildings constructed thereon per the approved plan vide their letter/order No KPA/CC/01/2009-10/226 dated:20-09-2010 and

ammonly hounded on the constructed the

ast by: Private Property, West by: Private Pro lorth by: Road and South by: Private Property. V

is the standing in the name of my client and the said Sale beed and the said original Sale Deed was lost nisplaced on 09.11.2025 at Bengaluru, which is the urisdiction of Bengaluru Rural District, through on-

ne, in that regard she has lodged police Complaint n 09.11.2025 before the Bengaluru Rural

G Abdulpurkar who is the original Ekata holder of th

aid Property in Bengaluru vide SI. No. 1892151

any person found said original registered eed, please come forward and handover the me or my client Sapana .S. Abdulpurkar or

Ganesha .P, Advocate

office at No.25, 1st Floor, Praveen Mansion
5th Main, Opp. M.T.R Hotel, Gandhinagar,
Bengaluru-560 009 Mob: 9980017788

strict.on behalf of her Father Shri Sha

shrama, 21st KM Kanakapura Road, Uday

ding at: No.H-002, Souda

ni Estate. Net to Heart of Living

dra Bangalore-560 032

about 78 Yrs, #201/IIIIO, Geetha Road, Charaiapurms Wysuru-05

Notice to Respondents

The above Petitioners have filed FDPNo.591/24 before Learned 2nd Addl. Givil Judge and JMFC, at Hassan and Court Notices and Summons / RPAD issued to you, but returned addressee not found / vacated. Hence this Paper Publication notice vide Order of the Honol Court dt:28 IMO/25 issued against Respondent No.1 H.E.Rajamma, Dlo K.R.S.haradamma, R.S. J.T.Krishna Wurthy, SlO Late Thimms Shetty, both residing at 201/IIIIO, Geetha Road, Charajapurma Mysuru-05 Isr of H.E.Kanthamani, Ir.S.R.J.P. Panduranga (father name not known the petitioners) Srinagar, H.E.Pushpalatha, DlO Late K.R.S.haradamma, #, Awarada, S.hanivarsanthi, DlO Late K.R.S.haradamma, #, Awarada, S. hanivarsanthi, Somawarpete Taluk, M.Kodagu District
Notice is hereby given to you to appear in this court, either in person or through Counsel duly instructed or through some one authorized by law, to act for you in the above petition on DIJO/91/210225in case you intend to contest the petition. If you fail to appear, the same will be dealt with, heard and decided in your absence. Issued under my hand and the seal of this court, this 10.11.2025

YORDER OF THE COUNT

ADDL. SENIOR CIVIL JUDGE AND CJM AT MYSORE.

O.S. No: 1461 of 2024 Plaintiffs: SMT.PUTTAMMA. Aged bou 91 years, Wife of late Kailasa Murthy Residing at Door No: No: 4798/1 Basaveshwara Road, Rajendra Nagar

Defendants: Sri. M.S. Girish Kumar and Others

Defendant No: 3: Sri. Prakash.Aged about 53 years, Son of Sri.Parasmal J Residing at Door No: 521, 15th Min, 6th Cross, Saraswathipuram, Mysore - 570

preferred the above present original suit against the Defendants seeking for cancellation of sale agreement dated 28-02-2008 registered as document No. 17126 and for recovery of possession of the schedule properties. This notice is caused to intimate the Defendant No: 3 that the above suit is posted for his appearance of the Defendant or 29/11/2025 11.00 A.M.

By Order of the Court, Sheristedar, Court of Senior Civil Judge & CJM at Mysore.

Chankva Circle. Geetha Chamarajapuram, Mysore.

P&sc No.:155/2025

at Chikka Thirupathi village, Lakkur Hobl

Respondent: Nil

property's in P and SC No.155/2025 as pe registered will executed by decease Shanthamma she had bequeathed th schedule property's in favour of petitione Registrar, Malur vide document No. MLR 3-00035-2020-21 CD No. MLRD524 i espect of the schedule property's. Th

case on 12.12.2025 for appearance of an hrough their counsel at about 11.00 a.r. efore this Hon'ble Court

District hounded as: - Fast by: Srinivasann and Narayanappa. West by: Seenappa an Muniyappa. North by : Anchemuskur Gadi. South by : Rajakaluve.

Vacant site and old Mangalore tile site measuring 58 X 22 feet, old Mangalore operty. South by : Ananth

3. Vacant site bearing V.P. Katha No. 203/20 ov: Javaramashetty's vacant site West hi Road South by: Ranganathareddy's site

4. Land bearing Sy.No. 157/1 measurir 10 guntas, bounded on :- East b Neerumanthrisuva Subbaiah's hous West by: Private property. North by Basappa and others property. South by

property. West by: Private property. North by: Private property. South by: Private

by : Private property. South by : Privat

13 guntas, bounded on :- East by: Privat perty. West by: Private property. North : Private property. South by : Private

appear before this Hon'ble Court for filing ven under my seal and signature on this

11th day of November 2025 at Kolar.

By order of the court Chief Administrative Officer District &

Sessions Judge, Kolar Advocate for petitioner Sri. R.V. Narayanakumar, Advocate, Malur.

To: Impleading Proposed Respondent No-05. 5. Sri. Ravikumar Slo S.V. Ramanathan, Aged about 60 years, No.83 A. Chikkere Brahmanara Beedi, Anekal, Bengaluru. ಗಾನ್ಯ ಪ್ರಧಾನ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಮತು ಜೆ.ಎಂ

Form No.22
General Notice in respect of Interlocutory
Application IN THE HIGH COURT OF KARNATAKA
AT BENGALURU
WRIT PETITION NO. 20060/2019 (LR)
PETITIONERIS: Sri. R. Venkataraju S/o Late Ramaiah,
Aged about 76 years, RIAT Sidhosakote Village, Kasaba
Hobi, Anekal Taluk, Bengaluru Urban District, Bengaluru562 106 & another

Hobil, Anexal tatur, pengamuru crom.
562 106 & another
(By Sri, Ganapathi S. Shastri Advocate)
RESPONDENTIS; State of Karnataka Rep. by its Chie
Secretary, Department of Revenue, Dr. Ambedkar Veedh
Vidhana Soudha, Bengaluru-560 001 & others

Whereas the above named Petitioner has prefe I.A.No.1/24 as in the copy annexed hereunto, pra

IA 1/2024 for impleading proposed Respondent as R-5.

Notice is hereby given to you to appear in this Cour n person or through an advocate or through someon

duly authorized by law to act for you in this matter on 02.12.2025 at 10.30 AM of the service of this notice to show cause why the application should not be allowed. If you fail so to appear, the application will be dealt with, heard and decided in your sheapers.

By Order of the Court ASSISTANT REGISTRAR

Form No.22

ಸಿ.ಮಿಸ್.ನಂ.: 791/2025 ಅರ್ಜಿದಾರರು: ಶ್ರೀ ಲಕ್ಷ್ಮೀಪತಿ ಬಿನ್ ಲೇಟ್ ಮರಿಯಪ್ಪ, ವಯ ಸುಮಾರು 50 ವರ್ಷ. ವಾಸ್ಕೆ ತೂಬುಕುಂಟೆ ಗ್ರಾಮ, ದೊಡಬೆಳವಂಗ ಹೋಬಳಿ, ದೊಡ್ಡಬಳ್ಳಾಪುರ ತಾಲ್ಲೂಕು. ಎದುರುದಾರರು: ನೋಂದಣಾಧಿಕಾರಿ, ಜನನ ಮತ್ತು ಮರಣಗ ಜಿಸ್ಟಾರ್, ತಹಶೀಲ್ದಾರ್, ದೊಡ್ಡಬಳ್ಳಾಪುರ ತಾಲ್ಲೂಕು

ಸಾರ್ವಜನಿಕ ಪ್ರಕಟಣೆ

ಈ ಮೂಲಕ ಸಾರ್ವಜನಿಕರಲಿ ತಿಳಿಯಪಡಿಸುವುದೇನೆಂದರೆ, ಮೇಲ ಅರ್ಜಿದಾರರು ಘನ ನ್ಯಾಯಾಲಯದಲ್ಲಿ ಅರ್ಜಿದಾರರ ತಂದೆಯವ ದಿವಂಗತ ಮರಿಯಪ್ಪ ಬಿನ್ ಲೇಟ್ ತಿಮ್ಮೇಗೌಡ ಇವರು ದಿನಾಂಕ 06.08.1973ರಂದು ದೊಡ್ಡಬಳ್ಳಾಪುರ ತಾಲ್ಲೂಕು, ದೊಡ್ಡಬೆಳವಂಗಲ ಸೋಬಳಿ. ತೂಬುಗುಂಟೆ ಗ್ರಾಮದ ಈ ವಿಳಾಸದಲ್ಲಿ ಮರಣ ದಾಖಲೆಗಳು ಇಲ್ಲದ ಸಲುವಾಗಿ ಮೇಲ್ಕಂಡ ಅರ್ಜಿಯನ್ನು ಜನನ ಮತ್ತ ಮರಣಗಳ ನೋಂದಣಿ ಕಾಯ್ದೆ 1969ರಂತೆ ಎದುರುದಾರರ ಜನಃ ಮರಣದ ದಾಖಲಾತಿಯಲಿ ಮರಣದ ದಿನಾಂಕವನು ನೋಂದಣ ಭಾಡಲು ಅರ್ಜಿಯನ್ನು ಸಲ್ಲಿಸಿರುತ್ತಾರೆ. ಆದಾಗಿ ಸಾರ್ವಜನಿಕರಿಗ ಯಾವದೇ ಆಕೇಪಣೆ ಇದಲಿ ಮೇಲಂಡ ಘನ ನಾ ಯಾಲಯದ ಮುಂ ನಾಂಕ 05.12.2025ರಂದು ಬೆಳಗ್ಗೆ 11.00 ಗಂಟೆಗೆ ಹಾಜರಾಗಲು ಈ ಮೂಲಕ ತಿಳಿಯಪಡಿಸಿರುತ್ತೇವೆ. ತಪಿದಲ್ಲಿ ತಮ ಗೈರು ಹಾಜರಿಯ ತ್ರಕರಣವನ್ನು ಏಕಪಕ್ಷೀಯವಾಗಿ ಇತ್ಯರ್ಥ ಪಡಿ ದರಿ ಪ್ರಕಟಣೆಯನ್ನು ದಿನಾಂಕ: 11.11.2025ರಂದು ನ್ಯಾಯಾಲಂ ಸಹಿ ಮತ್ತು ಮೊಹರಿನೊಂದಿಗೆ ನೀಡಲಾಗಿದೆ.

ನ್ಯಾಯಾಲಯದ ಆದೇಶದ ಮೇರೆಗೆ ಶಿರಸೇದಾರರು, ಪ್ರಧಾನ ಸಿವಿಲ್ ಜಡ್ ಮತ್ತು ಜೆ.ಎಂ.ಎಫ್.ಸಿ. ರವರ ನ್ಯಾಯಾಲಯ, ದೊಡ್ಡಬಳ್ಳಾಪುರ ಜ್ಯಾಯಾರಯ, ಮಾಡ್ಡಬ್ ಕೃತ್ತರ ಅರ್ಜಿದಾರರ ಪರ ವಕೀಲರು: ಗಂಗಯ್ಯ, ವಕೀಲರು, ನ್ಯಾಯಾಲಯದ ಎದುರು, 5ನೇ ಕ್ರಾಸ್, 5ನೇ ವಾರ್ಡ್, ರೋಜಿಪುರ, ದೊಡ್ಡಬಳ್ಳಾಪುರ

ಮಾನ್ಯ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರ ನ್ಯಾಯಾಲಯ

ಪ್ರಿ ಆಂಡ್ ಎಸ್.ಸಿ. ಸಂಖೆ 167 /2025 ಅರ್ಜಿದಾರರು: ಅಮರಾವತಮ ಕೋಂ ಮುನಿಸಂಗಪ್ಪವಯ 67 ವರ್ಷ. ವಾಸ: ಬೆಳಗಾನಹಳ್ಳಿ ಗ್ರಾಮ, ಹುತ್ತೂರು ಹೋಬಳಿ ಕೋಲಾರ ತಾಲ್ಲೂಕು.

ಸಾರ್ವಜನಿಕ ಪ್ರಕಟಣೆಗಾಗಿ ಕೆಳಕಂಡ ಷೆಡ್ಮೂಲ್ ನಲ್ಲಿ ನಮೂದಿಸಿರುವ ಸ್ವ ಂಬಂಧಪಟಂತೆ ಚಿನಪಾಪಮ ಕೋಂ ಗುರಪ, ಲಕ್ಷೀಸಾ ಗ್ರಾಮ, ಯಲ್ಲೂರು ಹೋಬಳಿ, ಶ್ರೀನಿವಾಸಪುರ ತಾಲ್ಲೂಕು ಸವರು ದಿನಾಂಕ 25-07-2022 ರಂದು ವಿಲ್ ಯಾ ಮರಣ ರಂದು ನೊಂದಣಿ ಮಾಡಿ ಬರೆದಿರುತ್ತಾರೆ. ಸದರಿ ಮೇಲ್ಕಂಡ ಚಿನ್ನಪಾಪಮ್ಮ ರವರು ದಿನಾಂಕ: 02-01-2024 ರಂದು ಸವತಿಯಾಗಿರುತಾರೆ. ಸದರಿ ಲೇಟ್ ಚಿನ್ನಪಾಪಮ್ಮ ರವರ ಪೊಬೇಟ್ ಕೋರಿ ಅರ್ಜಿದಾರರು ಈ ಘನ ನಾ ಯಾಲಯು ಹಿಂದೂ ಉತ್ತಾಧಿಕಾರ ಅಧಿನಿಯಮದ ಕ್ರಮಾದೇಶ 372 ರಡಿಯಲ್ಲಿ ಪಿ ಅಂಡ್ ಎಸ್.ಸಿ 167/2025 ರಂತೆ ದಾಣೆಯು ಸಲ್ಪಿಸಿದು, ದಾವಾ ಅನುಸೂಚಿತ ಸತ್ತುಗಳಿಗೆ ಸಂಬಂಧಪಟಂ ದಿನಾಂಕ: 08.12.2025ರಂದು ಹಾಜರಾತಿಗಾಗಿ ನಿಗನಿ ಪಡಿಸಿದು ಆ ದಿನ ಬೆಳಗ್ಗೆ 11.00 ಗಂಟೆಗೆ ಖುದಾಗಿ ಆಗಲೀ ಅಥವಾ ವಕೀಲರ ಮೂಲಕವಾಗಲೀ ಹಾಜರಾಗಿ ತಮ ತಕರಾರು ಏನಾದರೂ ಇದ್ದಲ್ಲಿ ಸಲ್ಲಿಸಬಹುದು. ಇಲ್ಲವಾದಂ ಪ್ರಕರಣವನ್ನು ಕಾನೂನು ಅನುಸರಿಸಿ ಏಕಪಕ್ಷೀಯವಾ ೀರ್ಮಾನಿಸಂ ಾಗುವುದು ಎಂದು ಈ ಮೂಲಕ ಸಾರ್ವಜನಿಕರಿಗೆ

ಈ ನೋಟೀಸನು ನ್ಯಾಯಾಲಯದ ಆದೇಶದ ಮೇರೆಗೆ ನನ ಸಹಿ ಮತ್ತು ನ್ಯಾಯಾಲಯದ ಮೊಹರಿನೊಡನೆ ದಿನಾಂ 10.11.2025ನೇ ದಿನದಂದು ನೀಡಲಾಗಿದೆ.

ಕೋಲಾರ ಜಿಲ್ಲೆ, ಶ್ರೀನಿವಾಸಪುರ ತಾಲ್ಲೂಕು, ರೋಣೂ ಹೋಬಳಿ, ಅಡವಿಚಂಬಕೂರು ಗ್ರಾಮದ ಹಳೇ ಸವೇ ನಂ.148 /ಪಿ2 ಹೊಸ ಸರ್ವೆ ನಂ.148 ರ ಅಳತೆ 3-00 ಎಕರೆ ಪೈಕಿ 2-00 ಎಕರೆ ಜಮೀನಿಗೆ ಚೆಕ್ಕುಬಂಧಿ: ಪೂರ್ವಕ್ಕೆ ರಸ್ತೆ ಸಶ್ಚಿಮಕ್ಕೆ- ಗಂಗುಲಪ್ಪ ಬಿನ್ ವೆಂಕಟರಾಮಪ ರವರ ಜ ಉತ್ತರಕ್ಕೆ- ಚಿಕ್ಕಮುನಿಯಪ್ಪ ಬಿನ್ ಗಂಗಪ್ಪ, ದಕ್ಷಿಣಕ್ಕೆ ರತ್ನವ ುಪ ರವರ ಜಮೀನು

ನ್ನಾಯಾಲಯದ ಆದೇಶದ ಮೇರೆಗೆ ಮುಖ್ಯ ಆಡಳಿತಾಧಿಕಾರಿಗಳು ಪ್ರಧಾನ ಜಿಲಾ ಮತ್ತು ಸತ್ತ ನ್ಯಾಯಾಲಯ, ಕೋಲಾರ

ನೇ ಸಾನಿಸರಿನ ನಡೆಯನ್ನು ಜೆ ಎಸ್ ಆನ್ 12 ೩೦ ಚ್ ಡಿಸೆಯ IN THE COURT OF IInd ADDITIONAL DISTRICT AND SESSIONS JUDGE AT KOLAR

RA. No. 48/2023

RESPONDENTS: MUTHAMMA AND OTHERS NOTICE / SUMMONS TO THE

RESPONDENTS 2 TO 10:-RESPONDENTS 2 TO 10:To, 2. SMT. RAJAMMA, JO. late. Venkata Swamy, Aged about 70 years, 3. SRI. NAGARAJU S/o Late. Venkata Swamy, Aged about 67 years, 4. SM. NEELAMMA, JO/o Late. Venkata Swamy, Aged about 63 years, 5. SRI. V. SRINIVASA, S/o Late. Venkata Swamy, Aged about 58 years, 6. SMT. MANJULA, JO/o Late. Venkata Swamy, Aged about 58 years, 6. SMT. MANJULA, D/o Late. Venkata Swamy, Aged about 52 years, Defendants No. 1 to 6 are Nat Lakkur Village and Hobli, Malur Taluk, Kolar District.

icorporated under companies act Having its office t #901, Shesha Sai Nilaya, 5th 'A' Main, hodeshwari Layout, Marathalli, Bangalore:-60037. Rep. by its partners D. PRATHAP &

10. DINESH .S S/o M.Shankarappa, Aged about 36 years, R/a #901, Shesha Sai Nilaya, 5th A Main leshwari layout, Marathalli, Bangalore

Whereas, the appellant had preferred the abo appeal being aggrieved by the partial decree dated 31/01/2023 passed in OS No 413/2011 by the earned Senior Civil Judge at Malur against the Respondents 2 to 10. Therefore they are hereby ed to appear before this Hon'ble court or 27/11/2025 in person or through a pleader on 11 A.M. before the ADDITIONAL DISTRICT AND SESSIONS JUDGE AT KOLAR to answer the same, failing to which the above case will be disposed of

n under my hand seal of the court on this day of

By order of the Court, I/c C.M.O., Addl. District & Sessions Court, at Kolar Name, Signature &
Address of the advocate For appellant
R. Lokesh, Advocate
No. 28/2/27, opposite Sai Ram College,

ವಿರುದ ಕಾಂತಮಣಿ ಸುಶೀಲ ಮತ್ತು ಇತರು 2ನೇ ಪ್ರತಿವಾದಿ: ಮಹೇಶ್ ಬಿ.ಕೆ. ಬಿನ್ ಲೇಟ್ ಬಿ.ಕೃಷ್ಣೇಗೌಡ, ಸುಮಾರು 43 ವರ್ಷ. ಬೂವನಹಳ ಗ್ರಾಮ, ಕಸಬಾ ಹೋಬಳಿ, ಹಾಸನ ತಾಲೂಕು, ಹಾಗೂ ಒನ್ಆಪ್ ಎಂಟರ್ಪೈಸಸ್ ಟೆಕ್ತಾಲಿಜೀಸ್ ಪೈವೇಟ್ ಲಿ.. 2ನೇ ಅಡ್ಡರಸ್ತೆ, ಆರ್.ಡಿ. ಬಿ.ಟಿ.ಎಂ. 2ನೇ ಹಂತ

ಸತ್ಯ ಪ್ರತಿವಾದಿಯರ ವಿರುದ್ಧ ದಾವಾ ಅನುಸೂಜ ಸ್ಪತ್ತಿನಲ್ಲಿ ಹಿಸ್ತಾ ಪರಿಹಾರವನ್ನು ಕೋರಿ ಮೇಲ್ಕಂಡ ಕೇಸನ್ನ ದಾಖಲು ಮಾಡಿರುತಾರೆ. ಆದರೆ 2ನೇ ಪ್ರತಿವಾದಿಗ ಅನೇಕ ಬಾರಿ ಘನ ನ್ಯಾಯಾಲಯದಿಂದ ನೋಟೀಸ /ಸಮನ್ ಕಳುಹಿಸಿದರೂ ಸಹ ಸದರಿ ಸಮನ್ . ನೋಟೀಸನ್ನು ಪಡೆದುಕೊಳ್ಳದೆ ತಪ್ಪಿಸಿಕೊಳ್ಳುತ್ತಿರುತ್ತಾರೆ ಮೇಲ್ಕಂಡ 2ನೇ ಪ್ರತಿವಾದಿಯಾದ ನಿಮ್ಮ ಹಾಜರಾತಿಯ ಬಗ್ಗೆ ದಿನಾಂಕ: 05.01.2026ಕ್ಕೆ ಹಿಯರಿಂಗ್ ಇರುತ್ತದೆ. ಆ ದಿವಸ ಮೇಲ್ಕಂಡ 2ನೇ ಪ್ರತಿವಾದಿಯಾದ ನೀವು ಖುದಾಗಿ ಆಗಲಿ ಅಥವಾ ನಿಮ್ನಿಂದ ಅಧಿಕಾರ ಪತ್ರ ಪಡೆದ ವಕೀಲರ ಮುಖಾಂತರವಾಗಲೀ ನ್ಯಾಯಾಲದಲ್ಲಿ ಹಾಜರಾಗತಕ್ಕದ್ದು. ತಪ್ಪಿದಲ್ಲಿ ನಿಮ್ಮ ಗೈರು ಹಾಜರಾತಿಯಲ್ಲಿ ಪ್ರಕರಣ ತೀರ್ಮಾನ ಮಾಡಲಾಗುತ್ತದೆಂದು ಈ ಮೂಲಕ

ಈ ಪ್ರಕಟಣೆಯನ್ನು ನ್ಯಾಯಾಲಯದ ಮೊಹರು ಮತ ಮುದ್ದೆಯೊಂದಿಗೆ ದಿನಾಂಕ 12.11.2025 ರಂದ

ನ್ಯಾಯಾಲಯದ ಆದೇಶದ ಮೇರೆಗೆ ಆಡಳಿತಾಧಿಕಾರಿ, ಹಾಸನದ ಹಿರಿಯ ಸಿವಿಲ್

:: ಓದುಗರ ಗಮನಕ್ಕೆ ::

ಜಾಹೀರಾತುಗಳು ಅದರಲ್ಲಿ ಪ್ರತಿಪಾದಿತವಾದ ವಸ್ತು, ವಿಷಯ ವಿಚಾರಗಳು

ಜಾಹೀರಾತುದಾರರ ಅಭಿಪ್ರಾಯ ಆಗಿರುತ್ತವೆಯೇ ಹೊರತು ಪತ್ರಿಕೆಯ

ಸಾರ್ವಜನಿಕ ನೋಟಸ್

ಉಪನೋಂದಣಾಧಿಕಾರಿ, ದೊಡ್ಡಬಳ್ಳಾಪುರ, ರಿಜಸ್ವರ್ ನಂ.ಡಿಜಪಿ-1-13139/2021-22, ಪುಸ್ತಕ ನಂ.1, ಸಿಡಿ ನಂ ಡಿಜಪಿಡಿ124ನಲ್ಲ ನೋಂದಣೆಯಾಗಿರುವ ಕ್ರಯ ಪತ್ರವನ್ನು

ಈ ಮೇಲ್ಬಂಡ ಎರಡು ಶುದ್ಧ ಕ್ರಯ ಪತ್ರ ಹಾಗೂ ಕ್ರಂ ಪತ್ರಗಳ ಮೂಲ ಪ್ರತಿಗಳು ಕಳೆದು ಹೋಗಿರುತ್ತವೆ. 1 ವಿಷಯಯವಾಗಿ ೦6–11–2025 ರಂದು, ಹಿರ್ಯಾದಿಯ ವಿಷಯಯವಾಗಿ 06-11-2026 ರಂದು, ಹಿರ್ಯಾದಿಯನ್ನ ಚರ್ಚಕಲ್ ನಂ.1899037/2026 ರ ಪೂರ ಮುಖ್ಯ ಶ್ರಯ ಪತ್ರದ ದಿನಾಂಕ: 06-10-2008 ಮತ್ತು ಕ್ರಯ ಪತ್ರದ ದಿನಾಂಕ 19.02.2022 ಗಳ ಕಳವು ರ ಪ್ರಕಾರ ದಾಖಲಸಿದ್ದು, ನದರಿ ಈ ಮೂಲ ಶುದ್ದ ಕ್ರಯ ಪತ್ರ ಮತ್ತು ಕ್ರಯಪತ್ರಗಳು ಯಾರಿಗಾದರೂ ಸಿಕ್ಕಿದ್ದಲ್ಲ ನಮ್ಮನ್ನು ಮೊಚ್ಚುಲ್ ಮುಖಂಡರ ಸಂಪರ್ಕಿಸಿ ಈ ಕೆಳಗೆ ತಿಳಿಸಿರುವ ವಿಶಾಸಕ್ಕೆ ಹಿಂತಿರುಗಿಸಬೇಕಾಗಿ ಹಾಗೂ ಈ ಸೃತ್ತಿಗೆ ಸಂಖಂಧಿಸಿದಂತೆ ಯಾವುದೇ ತಕರಾರುಗಳು ಕಂಡಲ್ಲ ಈ ನೋಟಕ್ ಪ್ರಕಟಗೆಯಾದ 10 ದಿನದೊಳಗಾಗಿ ನಮಗೆ ಸಂಪರ್ಶಕರು

ಹೆಡ್ಯೂಲ್ ವಿವರ ಚೆಂಗಳೂರು ಇಮಾಂತರ ಜಕ್ಷ್ಮೆ, ಕಸಣಾ ಹೋಬಳ, ಕುರುಬರಷ್ಟು ಗ್ರಾಮಾಂತರ ಜಕ್ಷ್ಮೆ, ಕಸಣಾ ಹೋಬಳು ಕುರುಬರಷ್ಟು ಗ್ರಾಮದ, ಹಳೆಯ ಖಾನೇಹುಮಾರಿ ನಂ.47/1, 2, 3/11 ಮತ್ತು ಖಾತಾ ನಂ.30-4, ಅನೆರ್ಗಮಿಂಬ್ ರಿಹನ್ನರ್ ನಂ.688, ಹಾಲ ಕೊಡಿಗೆವಟ್ಟ್ ಗ್ರಾಮ ಪಂಜಾಯುತಿ ವ್ಯಾಪ್ತಿಗೆ ಒಳಪಜ್ಜರುವ ಸ್ವತಿನ ಇ-ಖಾತಾ ನಂ.50-30-30-7 ೧೦೨೦೦೦೦-7 ೧೦೨೦೦೦4-5, ೨೦-4/688/1% ನಂಬರಿನ ಸ್ವತ್ತು, ಅಮಧ್ಯ ಇರುವ ಪೂರ್ವ ಪಕ್ಷಿಮೆ. 40 ಅಡಿಗಳು (2:192 ಮೀಟರ್), ಉತ್ತರ ದಕ್ಷಿಣ: ೨೦ ಅಡಿಗಳು (9:144 ಮೀಟರ್), ಒಬ್ಬ 1200 ಚದರ ಅಡಿಗಳು ಅಥವಾ 111.48 ಚದರ ಮೀಟರ್ ಗಳ ಸ್ವತ್ತು ಹಾಗೂ ಆರ್.ಸಿಸಿ ಭಾವರಣೆಯುಳ್ಳ ಮೊದಲಿನ ಮಹಿಡಿ ಸಹಿತವಾದ ಮನೆ ಸ್ವತ್ತಿಗೆ ಜೆಪ್ಟು ಬಂದಿ ಪೂರ್ವ ಕ್ಷಿಕ್ಟು ಹಾಗೂ ಆರ್.ಸಿಸಿ ಭಾವರಣೆಯುಳ್ಳ ಮೊದಲಿನ ಮಹಿಡಿ ಸಹಿತವಾದ ಮನೆ ಸ್ವತ್ತಿಗೆ ಜೆಪ್ಟು ಬಂದಿ ಪೂರ್ವ ಕ್ಷಿಕ್ಟಿ ಕಾರ್ಟು ಆರ್.ಸಿಸಿ ಭಾವರಣೆ ಸ್ವತ್ತು ಪಕ್ಷಿಮಕ್ಕೆ ೨೦ ಅಡಿಗಳು ರಸ್ತೆ, ಉತ್ತರಕ್ಕೆ 10ನೇ ನಂಬರಿನ ಸ್ವತ್ತು, ದಕ್ಷಿಣಕ್ಕೆ 12ನೇ ನಂಬರಿನ ಸ್ವತ್ತು, ದಕ್ಷಿಣಕ್ಕೆ 12ನೇ ನಂಬರಿನ ಸ್ವತ್ತು, ಎರ್.ಜಿ. ಅಂಗಡಿ ಷೆಡ್ಯೂಲ್ ವಿವರ

ಎಸ್.ಜ. ಅಂಗಡಿ ಅಡ್ಡೋಕೇಟ್ ಮತ್ತು ಅಸೋಸಿಯೇಟ್ಡ್ ನಂ-109, 'ಗೆತರಡತ್ತ' ಸೇತ ಮಹಡಿ, ಎಲ್.ಐ.ಸಿ ಛಾಮಹ್ಯೋತಿ ಕಾಲೋನಿ, ಶಂಕರಮಠ ಹತ್ತಿರ, ಬಸವೇಶ್ವರ ನಗರ, ಪೆಂಗಳೂರು-550079, ಮೋ. 9743497929/ 8073261458, ದಿನಾಂಕ: 12/11/2025

IN THE COURT OF THE 28th ADDITIONAL CITY

EX No. 25286/2022 0 S No 26743/2013

BETWEEN : B.N. Siddalingappa
Dead by his L.R's ...Decree Hole
...Judgment

JUDGMENT DEBTOR No. 4, 6 AND 7 Aged about 59 years, R/at. 25, Pattanager Main Road, RR Nagar, Bangalore-560098. 7. Sri N. Bimal Kumar S/o. Nathmal

ged about 59 years, R/at. 98, Pruthvi Mansion, iagonal Road, Bangalore-560004.

RULE 20 OF CODE OF CIVIL PROCEDURE. ated 16,05.1996 and to direct the Judgment Debtors o come forward and execute registered deed ancelling the registered sale deed dated 02.03.2013 Douenett No. KEN-1-12518-2012-13) registered in ffice of the Sub-registrar, Kengeri, Bangalore and tored in CD No. KEND520, failing which to get the egistered cancelation deed executed through Court rocess in the interest of justice.

05.12.2025 at 11.00 A.M., if the above menti Judgment Debtors fails to appear on the aforesaid date, the Execution Petition shall be proceeded with and Hon'ble Court shall proceed to allow the Petition

n under my hand and seal of the court on this 6th of November 2025 at Bangalore. By order of the Court, Deputy Registrar, City Civil Court, Mayo Hall unit, Bengaluru.

ಮಾನ್ಯ ಪ್ರಧಾನ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಮತ್ತು ಜೆ.ಎಂ. BEFORE THE MOTOR ACCIDENT CLAIMS ಎಫ್.ಸಿ ದೊಡ್ಡಬಳ್ಳಾಪುರ. ಸಿ.ಮಿಸ್.ನಂ.: 794/202 ರ್ಜಿದಾರರು: ಹೀ ಹನುಮಂತಯ ಬಿನ್ ವೀರಹನುಮಯ

kರಹನುಮಯ್ಯ, ವಯಸ್ಸು ಸುಮಾರು 56 ವರ್ಷ. ವಾಸ- ದೊ

ಜಾಹೀರಾತು

ಮಂಕನಾಳ ಗ್ರಾಮ, ದೊಡಬೆಳವಂಗಲ ಹೋಬಳಿ, ದೊಡಬಳ್ಳಾ ಪು ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ. ವಿರುದ್ಧ ಎದುರುದಾರರು: ನೋಂದಣಾಧಿಕಾರಿ, ಜನನ ಮತ್ತು ಮರಣ ರಿಜಿಸ್ಟಾರ್, ತಹಶೀಲ್ದಾರ್, ದೊಡ್ಡಬಳ್ಳಾಪುರ ತಾಲ್ಲೂಕು ಈ ಮೂಲಕ ಸಾರ್ವಜನಿಕರಲ್ಲಿ ತಿಳಿಯಪಡಿಸುವುದೇನೆಂದರೆ, ಮೇಲಂ

ರ್ಜಿದಾರರು ಪನ ನಾ ಯಾಲಯದಲ್ಲಿ ಅರ್ಜಿದಾರರ ತಂದೆಯವು ವರು ದಿನಾಂಕ 21.07.1977ರಂದು ದೊಡಬಳಾಪುರ ತಾಲೂಕ ಗಿಡ್ಡಬೆಳವಂಗಲ ಹೋಬಳಿ, ದೊಡ್ಡಮಂಕನಾಳ ಗ್ರಾಮ ಈ ವಿಳಾ ಮರಣ ಹೊಂದಿರುತ್ತಾರೆ ಹಾಗೂ ಅವರ ಮರಣದ ಬಗ್ಗೆ ಯಾವುಕ ಅಧಿಕೃತ ದಾಖಲೆಗಳು ಇಲ್ಲದ ಸಲುವಾಗಿ ಮೇಲ್ಕಂಡ ಅರ್ಜಿಯನ ಜನನ ಮರಣದ ದಾಖಲಾತಿಯಲಿ ಮರಣದ ದಿನಾಂಕವನು ನೋಂದ ಭಾಡಲು ಅರ್ಜಿಯನ್ನು ಸಲ್ಲಿಸಿರುತ್ತಾರೆ. ಆದಾಗಿ ಸಾರ್ವಜನಿಕರಿ ಬಾವುದೇ ಆಕೇಪಣೆ ಇದಲಿ ಮೇಲಂಡ ಘನ ನ್ಯಾಯಾಲಯದ ಮುಂ ದಿನಾಂಕ 05.12.2025ರಂದು ಬೆಳಗ್ಗೆ 11.00 ಗಂಟೆಗೆ ಹಾಜರಾಗಲು ಕ ಮೂಲಕ ತಿಳಿಯಪಡಿಸಿರುತ್ತೇವೆ. ತಪ್ಪಿದಲ್ಲಿ ತಮ್ಮ ಗೈರು ಹಾಜರಿಯಂ ಪ್ರಕರಣವನು ಏಕಪಕ್ಷೀಯವಾಗಿ ಅತ್ವರ್ಷ ಪಡಿ ಸದರಿ ಪ್ರಕಟಣೆಯನ್ನು ದಿನಾಂಕ: 11.11.2025ರಂದು ನ್ಯಾಂ ಸದರಿ ಪ್ರಕಟಣೆಯನ್ನು ದಿನಾಂಕ: 11.11.2025ರಂದು ನ್ಯಾಂ ಸಹಿ ಮತ್ತು ಮೊಹರಿನೊಂದಿಗೆ ನೀಡಲಾಗಿದೆ. ನಾ ಯಾಲಯದ ಆದೇಶದ ಮೇಲೆಕೆ

ಶಿರಸೇದಾರರು, ಪ್ರಧಾನ ಸಿವಿಲ್ ಜಡ್ಡ್ ಮತ್ತು ಜೆ.ಎಂ.ಎಫ್.ಸಿ. ರವರ ನ್ಯಾಯಾಲಯ, ದೊಡ್ಡಬಳಾಪುರ ಅರ್ಜಿದಾರರ ಪರ ವಕೀಲರು: ಗಂಗಯ್ಯ, ವಕೀಲರು, ನ್ಯಾಂ ುದುರು, 5ನೇ ಕಾ.ಸ್. 5ನೇ ವಾರ್ಡ್, ರೋಜಿಪುರ, ದೊಡಬಳಾಪರ

R1 -A.R. PRATHAP S/O A.R.RANG/ SWAMACHAR Aged about 22 years

R2-A.R. PRASANTH S/O A. H. RANG.

SAMACHAR, Aged about 16year reptd. by N/G/Mother Ambhuja w/o

48 years, all are R/O No.C-86, NEA NEW CAVERY SCHOOL, SHANTHINAGA

SUMMONS TO DEFENDANTS NO- 2 UNDER

ORDER V RULE 20 OF CPC
Take notice / summons that, the Petitioners were filed the instant petition

other relief on the file of 2 Add Civil Judge

r. Dn.) at Tumkur. You are arrived as R1 ANI

posted for your appearance on 04/12/2025

lence you are hereby called upon t

ppear in person or through duly instructed Advocate before this Hon'ble Court at 11.00

AM failing which the suit will be hear

decided ex-parte. Given under my hand an seal of the Court 12th day of Nov. 2025.

By order of the Court.

Shristedar, Civil Judge (Jr.Dn.) TUMKUR. 12/11/2025

RAGHAVENDRA.Y, BAL., LLB., Advocate, 7TH CROSS, SREERAMNAGAR, TUMKUR

R2 in the above case .The said case sta

NFA

A.H.RANGASWAMACHAR, Aged

IN THE COURT OF THE PRINCIPAL JUDGE (JR. DIV) AT TUMKUR O.S. MIS No. 31/2017 O.S. No 515/2012 PETITIONERS: NAGARATHANAMMA AND OTHERS ANOTHER RESPONDENTS: A.R. PRATHAP AND J

Since dead by Lrs & others NOTICE TO Lrs OF DEFENDANT No 2 (C) 2@. Smt.Savitha.S, D/o Late

civil judge at Nelamangala against the defendant relief of partition and separate possession and such other reliefs hence the Lrs of Defendant No 2 (c) appearance is required in person or through pleader on 15-12-2025 at 11:00 A.M and in default appearance on the day specified the suit will be heard by placing all of you ex-party. Given under my hands and the seal of the court on 25-10-2025.

Officer, Court of the Civil Judge Junior Dvn and JMFC Nelamangala. K.N.SURESH. Advocate

ಗೌರವಾನ್ತಿತ ಪ್ರಧಾನ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ನಂಜನಗೂಡು ಅಸಲು ದಾವಾ ಸಂಖೆ, 319/2024 ವಾದಿ: ಬಹರ್ಷಿ ಕೇಡಿಟ್ ಕೋ ಅಪರೇಟವ್ ಸೋಸೆಸಿ

ರಂಜನಗೂಡು. ಪ್ರತಿನಿಧಿಸುವವರು: ಕಾರ್ಯದರ್ಶಿ, ಶ್ರೀಮತಿ ಪಿ.ಸಾವಿತಿ, ಪ್ರತಿವಾದಿಗಳು: 1. ಮಂಜುನಾಥ,ಎನ್.ವಿ, ವಯಸು 5 ವರ್ಷಗಳು, ಬಿನ್.ಲೇಟ್.ವೆಂಕಟರಾಮಯ್ಯ 2. ಶ್ರೀಮತಿ ಶುಭಾ .ಜಿ. ವಯಸು 50 ವರ್ಷಗಳು ಕೋಂ, ಮಂಜುನಾರ ಎನ್.ವಿ. ಇಬರ ವಾಸ 3449,14ನೇ ಕ್ಲಾಸ್,ನಂಜನಗೂಡು ಹಾಲಿ ಮನೆ ನಂ:9, 2ನೇ ಹಂತ, "ಎ" ಬಾಕ್, 19ನೇ ಎ .ಬಿ.ಎಂ.ಕಾಲೋನಿ, ಶ್ರೀರಾಂಪುರ, ಮೈಸೂರು

ಪತ್ರಿಕಾ ಪ್ರಕಟಣೆ ಈ ಮೇಲ್ಕಂಡ ದಾವೆಯನ್ನು ವಾದಿಯು ಪ್ರತಿವಾದಿಗಳ ವಿರ ಹಣದ ವಸೂಲಾತಿಗಾಗಿ ಸಲ್ಲಿಸಿದ್ದು, ಸದರಿ ದಾವೆಯಲ ಪ್ರತಿವಾದಿಗಳಾಧ ನಿಮಗೆ ನ್ಯಾಯಾಲಯವು, ಸಮನ್ಸ್ ಮೂಲ ಮತ್ತು ಅಂಚೆ ಮೂಲಕ ನಿಮಗೆ ನೋಟಸ್ ಅನ್ನು ಜಾ ಮಾಡಲಾಗಿ ತಾವುಗಳು ವಿಳಾಸದಲ್ಲಿ ವಾಸವಿಲ್ಲ ಎಂದು ಷರ ಮೂಲಕ ನೋಟಿಸ್ ನ್ಯಾಯಾಲಯಕ್ಕೆ ಹಿಂದಿರುಗಿರುತ್ತದೆ ಆ ಕಾರಣ ದಾವೆಯ ದಿನಾಂಕ 11.12.2025 ರಂದು ಬೆಳ 11 ಘಂಟೆಗೆ ಪ್ರತಿವಾದಿಗಳಾದ ನೀವುಗಳು ಖುದಾಗಿ ಆಗಲಿ ಅಥವಾ ವಕೀಲರ ಮೂಲಕ ನ್ಯಾಯಾಲಯಕೆ ಹಾಜರಾ ತಮ್ಮ ತಕರಾರು ಏನಾದರೂ ಇದ್ದಲ್ಲಿ ಸಲ್ಲಿಸುವಂತೆ ಪತ್ರಿಕಾ ಪ್ರಕಟಣೆ ಆದೇಶಿಸಿರುತದೆ. ಈ ಪತ್ರಿಕಾ ಪ್ರಕಟಣೆ ನಂತರವ ಸಹ ನೀವುಗಳು ನ್ಯಾಯಾಲಯಕ್ಕೆ ಹಾಜರಾಗದಿದ್ದಲ್ಲಿ ನಿವ ಗೈರು ಹಾಜರಾತಿಯನ್ನು ಪರಿಗಣಿಸಿ ಪ್ರಕರಣವನ್ನು ನಿವ ವಿರುದ್ಧ ಏಕ ಪಕ್ಷೀಯವೆಂದು ತಗೆದುಕೊಂಡು ಅರ್ಜಿಯನ ಮುಂದುವರೆಸಲಾಗುತದೆ ಎಂದು ಈ ಮೂಲಕ ತಿಳಿಸಲಾಗುತದ ನ್ಯಾಯಾಲಯ ದಸ್ಪತ್ತಿನೊಂದಿಗೆ ದಿನಾಂಕ 6.11.2025ರಂದ ೀಡಲಾಗಿದೆ.

ಶೀರಸ್ತೆದಾರರು, ಜೆ.ಎಂ.ಎಫ್.ಸಿ ನ್ಯಾಯಾಲಯ,ನಂಜನಗೂಂ ವಾದಿಯ ಪರ ವಕೀಲರು: ಪದ್ಮಮ್ಮ, ಎಸ್. ವಕೀಲರು, ರವೀಶ, ಎಂ. ವಕೀಲರು, ವೈ.ಕೆ.ಎಲ್.ಕಾಂಪ್ಲೇಕ್ಸ್ 1 ನೇ ಮಹಡಿ ನೇ ಕ್ರಾಸ್, ನಂಜನಗೂಡು

ಸಾರ್ವಜನಿಕ ನೋಟಸ್

ಸಾರ್ವಜನಿಕರಿಗೆ ಈ ಮೂಲಕ ತಿಳಯಪಡಿಸು-ವುದೇನೆಂದರೆ, ನಮ್ಮ ಕಕ್ಷಿದಾರರಾದ ಶ್ರೀ. ಎನ್ ಖಾಲಾಜಿ, ಜನ್. ಲೇಟ್. ಜಿ. ನಾರಾಯಣಸಾವಿ ಹಾಲಾಜ, ಜನ್. ಲೇಟ್. ಜಿ. ನಾರಾಯಣಸ್ವಾಮಿ ನಾಯ್ತು, ವಾಸದ ಮನೆ ನಂ.246, ಸಾರಕ್ಕ ಮುಖ್ಯ ರಸ್ತೆ, ಜೆ.ಪಿ.ನಗರ, 1ನೇ ಫೇಸ್, ಪೆಂಗಟೂರು-560078. ಈ ಕೆಳಗೆ ಸಿವಿನಿಸಿಸುವ ಹ.ಹ.ಸಗರ, ಸಿನ್ ಫರ್ನ್ಸ್ ಬರಗಾಟುವ ೨೦೦೦/ನ ಅಕ ಕಳಗೆ ವಿವರಿಸಿರುವ ಷೆಡ್ಯೂಲ್ ಸ್ವತ್ತನ್ನು ಮೊದಲು ಶ್ರೀ. ಸಿ.ಹೆಚ್. ಪ್ರದೀಪ ರವರಿಂದ ಶ್ರೀ. ಎಸ್. ಶ್ರೀನಿವಾಸ ಮೂರ್ತಿ ರವರು ದಿನಾಂಕ: ೦6–೦8–2೦೦3 ರಂದು ಉಪನೋಂದ–ಣಾಧಿಕಾರಿ, ಬೆಂಗಳೂರು, ಕೆಂಗೇರಿ, ಉಪನೋಂದ-ಕಾಂಧಿಕಾರಿ, ಬೆಂಗಳೂರು, ಕಂಗೇರಿ, ಹಿಸ್ತರ್ ನಿಂ.1, ಸಿಡಿ ನಂ.1, ಸಿಡಿ ನಂ.2 ರೀಮ್. ಮೂರ್ತಿ ಕೊಂಂ. ಲೇಚ್. ಕ್ರೀನಿರ್ಧಾನ ಮೂರ್ತಿ ರಚರು ದಿನಾಂಕ್ 24-02-2010 ರಂದು ಉಪನೋಂದಣಾಧಿಕಾರಿ, ವೆಂಗಳೂರು, ಕಂಗೇರಿ, ರೀಪ್ತರ್ ನಂ. 7293/2009-10, ಫುಸ್ತಕ ನಂ.1, ಸಿಡಿ ನಂ.63ನಜ್ಞ ನೋಂದಣೆಯಾಗಿರುವ ಶುದ್ಧ ಕ್ರಯ ಪತ್ರದ ಮೂಲಕ ಮಾರಾಟ ಮಾಡಿರುತ್ತಾರೆ.

ಮೂಲಕ ಮಾರಾಟ ಮಾಡಿರುತ್ತಾರೆ. ಮೂಲಕ ಮಾರಣದ ಮಾಡಿರುತ್ತಾರ. ಈ ಮೇಲ್ಲಂಡ ಎರಡು ಶುದ್ಧ ಕ್ರಯ ಪತ್ರಗಳ ಮೂಲ ಪ್ರತಿಗಳು ಕಳೆದು ಹೋಗಿರುತ್ತವೆ. ಈ ವಿಷಯಯವಾಗಿ 11–11–2025 ರಂದು, ಹಿಯಾ೯ದಿಯನ್ನು ಆರ್ಚರ್ ನಂ.1894626/2025 ರ ಪ್ರಕಾರ ಮೂಲ ಶುದ್ಧ ಕ್ರಯ ಪತ್ರಗಳ ದಿನಾಂಕ ೦6.08.2003 ಪುತ್ರು ಪತ್ರಗಳ ದಿನಾಂಕ ೦6.08.20೦3 ಮತ್ತು 24.02.2010 ಗಳ ಕಳವು ರ ಪ್ರಕಾರ ದಾಖಲಸಿದ್ದು, ಸದರಿ ಈ ಮೂಲ ಶುದ್ಧ ಕ್ರಯ ಪತ್ರಗಳು ಯಾರಿಗಣದರೂ ಸಿಕ್ಕಿದ್ದಲ್ಲ ನಮ್ಮನ್ನು ಮೋಟೈಲ್ ಮುತಾಂತರ ಸಂಶರ್ಕಿಸಿ ಈ ಕಳಗೆ ತಿಳಿಸುವ ವಿಶಾಸಕ್ತೆ ಹಿಂತಿರುಗಿಸಬೇಕಾಗಿ ಹಾಗೂ ಈ ಸ್ವಿತ್ತಿಗೆ ಸಂಖಂಧಿಸಿದಂತೆ ಯಾವುದೇ ತಕರಾರುಗಳು ಕಂಡಲ್ಲ ಈ ನೋಡಸ್ ಪ್ರಕಟಣೆಯಾದ 10 ದಿನದೊಳಗಾಗಿ ನಮಗೆ ಸಲ್ಲಸತಕ್ಕದ್ದು,

ಷೆಡ್ಯೂಲ್ ವಿವರ ಬೆಂಗಳೂರು ದಕ್ಷಿಣ ತಾಲ್ಕೂಕು, ಉತ್ತರಹಳ್ಳ ಹೋಬಳ, ವಸಂತನಗರ ಗ್ರಾಮದ, ಬೃಹತ್ ಬೆಂಗಳೂರು ಮಹಾನಗರ ಪಾಲಕ ವ್ಯಾಪ್ತಿಗೆ ಒಳಪಜ್ಞರುವ ವಸಂತಪುರ ವಾರ್ಡ್-197, ಹಳೆಯ ಜಾ.ಎಂ.ಪಿ ಖಾತಾ ನಂ.1179/45-13 & 14, ಮತ್ತು 163/255/13/14, ಹಾಲ ಒಟ್ಟುಗೂಡಿಸಿರುವ ಜಾಎಂಡಿ ಹೊಸ ಖಾತಾ ನು.163/257/13/14, ಜಾಎಂಡಿ ಇ-ಹೊಸ ಖಾತಾ ನಂ.1163/255/13/14, ಜಜಎಂಪಿ ಇ ಹಿಐಡಿ ನಂ.753873007 ಹೊಂದಿರುವ 13 & 14 ನೇ ನಂಖರಿನ ಸ್ವತ್ತು. ಈ ಮಧ್ಯೆ ಇರುವ ಒಟ್ಟು 3040 ಜರನ ಅಡಿಗಳ ಸ್ವತ್ತಿಗೆ ಚಳ್ಳು ಬಂದಿ: ಪೂರ್ವಕ್ಕೆ: ಜಡಬ್ಲ್ಯೂಎಸ್ಎಸ್ಐ ಪೈಪ್ ಲೈನ್, ಪಶ್ಚಿಮಕ್ಕೆ: 15ನೇ ನಂಖರಿನ ಸ್ವತ್ತು, ಉತ್ತರಕ್ಕೆ: ರಸ್ತೆ, ದಕ್ಷಿಣಕ್ಕೆ: ರಸ್ತೆ.

ಎಸ್.ಪ. ಅಂಗಡಿ ಅಡ್ಡೋಕೇಟ್ ಮತ್ತು ಅಸೋನಿಯಟ್ಟ್ ನಂ-109, "ದೇವದತ್ತ" 1ನೇ ಮಹಡಿ, ಎಲ್.ಐ.ಸಿ ಇಕುಕ್ಕೋತಿ ಕಾಲೋನಿ, ಶಂಕರಮಠ ಹತ್ತಿರ, ಭಾನಪೇಶ್ವರ ನಗರ, ಟೆಂಗಟೂರು-560079, ಮೊ: 9743497929, 8073261458.

ಕರ್ನಾಟಕ ಸರ್ಕಾರ ಕಾರ್ಯನಿರ್ವಾಹಕ ಅಭಿಯಂತರರು, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ವಿಭಾಗ, ಕೊಪ್ಪಳ. ದೂ:08539-220054. ಸಂ: ಕಾನಿಇಂ/ಸನೀಮತ್ತು ಅ.ಅ.ವಿ/ಕೊಪ್ಪಳ/ತಾಶಾ/2025–26/3832

ಶೀರ್ಷಿಕೆ ಅಡಿಯಲ್ಲಿ ದ್ವಿ ಲಕೋಟೆ ಪದ್ಧತಿಯಲ್ಲಿ ಟೆಂಡರ್ ಆಹ್ವಾನಿಸಲಾಗಿದೆ. ಕಾಮಗಾರಿಗಳ ಕನಿಷ್ಠ ಅಂದಾಜು ಮೊತ್ತ ರೂ. 20.00 ಹಾಗೂ ಗರಿಷ್ಠ ಅಂದಾಜು ಮೊತ್ತ. ರೂ 545.00 ಲಕ್ಷಗಳಿರುತ್ತದೆ. ಟೆಂಡರಗಳನ್ನು ದಿನಾಂಕ: 14-11-2025 ರಿಂದ ದಿನಾಂಕ: 24-11-2025 ಸಂಜೆ. 5.30 ಗಂಟೆಯವರೆಗೆ ಸಲ್ಲಿಸಬಹುದು. ಪೂರ್ವಭಾವಿ ಸಭೆ ದಿನಾಂಕ 18-11-|2025 ರಂದು ಬೆಳ್ಳಿಗ್ಗೆ 11.00 ಗಂಟೆಗೆ ತೆಗೆದುಕೊಳ್ಳಲಾಗುವುದು. ತಾಂತ್ರಿಕ ಬಿಡ್ಡನ್ನು ದಿನಾಂಕ: 26-11-2025 ರಂದು ಬೆಳಿಗ್ಗೆ 11.00 ಗಂಟೆಗೆ ತೆರೆಯಲಾಗುವುದು, ಆರ್ಥಿಕ ಬಿಡ್ಡನ್ನು ದಿನಾಂಕ: 28–11–2025 ರಂದು ಬೆಳಿಗ್ಗೆ 11.00 ಗಂಟೆಗೆ ತೆರೆಯಲಾಗುವುದು ಹೆಚ್ಚಿನ ಮಾಹಿತಿಗಳನ್ನು "ಕೆಪಿಪಿಪಿ" ವೆಬ್ಸೈಟ್ https://kppp.karnataka.gov.in/ ನಲ್ಲಿ ಪಡೆಯಬಹುದು.

ಸಹಿ/-ಕಾರ್ಯನಿರ್ವಾಹಕ ಇಂಜಿನೀಯರರು, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ವಿಭಾಗ. ಕೊಪ್ಪಳ. ಮಾನ್ಯ 5ನೇ ಅವರ ಚೀಫ್ ಜುಡಿಕಿಯಲ್ ಮ್ಯಾಜಿಸ್ಟೇಟ ಸಿ ನಿನ್ ನಂ 6071/2025

ಶ್ರೀ. ಪೈರೋಪ್ ಪಾನ್ ಜನ್ ಅಬ್ಬಲ್ ಕುದ್ಬುಸ್, ಸುಮಾರು ೮5 ವರ್ಷ ಶ್ರೀ ಮಕ್ಕುದ್ ಅಹಮರ್ ಜನ್ ಅಬ್ಬಲ್ ಕುದ್ಬುಸ್, ಸುಮಾರು 40 ವರ್ಷ, ಶ್ರೀ ಇಮ್ರಾನ್ ಪಾನ್ ಜನ್ ಅಬ್ಬಲ್ ಕುದ್ಬುಸ್ ಸುಮಾರು 08 ವರ್ಷ, ಶ್ರೀ. ಅಜ್ಜರ್ ಪಾನ್ ಜನ್ ಅಬ್ಬಲ್ ಕುದ್ಬುಸ್, ಸುಮಾರು 02 ವರ್ಷ ವಾಸ: ಸಂ. 655, ಗಣಿಗರ ಜನೆ, ಗುಬ್ಬಣ್ಣ ಗೈಲ ದಾಗಿ ಮಿಲ್, 14ನೇ ಡಿವಿಷನ್, ಸರ್ಕಾಪುರ ಗ್ರಾಮ ಮತ್ತು ಹೋಬಳ, ಆನೇಕಲ್ ತಾಲ್ವೂಕು, ಸರ್ಪಾಭರ ಗ್ರಾಮ ಮತ್ತು ಹೋಬಳ, ಅನೇಕಲ್ ತ ಬೆಂಗಳೂರು ನಗರ ಜಲ್ಲೆ.... ಅರ್ಜದಾರರು –ವಿಂ ಜ.ಜ.ಎಂ.ಪಿ ಕಾಟನ್ ಪೇಟೆ, ಬೆಂಗಳೂರು ... ಎದುರು

ಅರ್ಜದಾರರಾದ ಸಾವುಗಳು ಈ ಮೇಲ್ಬಂಡ ವಿಳಾಸದಲ್ಲ ವಾಸವಾಗಿರುತ್ತೇವೆ ಸಮ್ಮ ತಾತನವರಾದ ಶ್ರೀ. ಅಭುರ್ ಸತ್ತಾರ್ ಸಾಪ್ ಹಾಸ್ ಲೇಟ್ ಅಪಮದ್ ಪಾಸ್ ಸಾಪ್ ರವರು ದಿನಾಂಶ: 15-03-1983 ರಂದು ಸಂ.4. ಕಾಟನ್ ಪೇಟ ವರುತ್ತು ರಸ್ತೆ, ಪೆಂಗಳೂರು -560053 ರಲ್ಲ ಸಿಧನಂಗಿರುತ್ತಾರೆ.

ಅರ್ಜಿಯ ಮುಂದಿನ ವಿಚಾರಣೆಯು ದಿನಾಂಕ: 10-12-2025 ರಂದು ಸ್ವಾಯಾಲಯವು ನಿಗದಿ ಮಾಡಿದ್ದು ಆದಿನ ಬುದ್ದಾಗಿ ವಕೀಲರ ಮೂಲಕವಾಗಲೕ ಅಥಾವ ಪಾಜರಾಗಿ ನಿಮ್ಮ ತಕರಾರನ್ನು ಸದ್ದಸಬಹುದು ತ್ರವೃದ್ಧ ಯಾವುದೇ ವ್ಯಕ್ತಿಯ ಆಕ್ಷಕಪಣೆ ಇಲ್ಲವೆಂದು ಪರಿಗಣಿಸಿ ಏಕ ಪಕ್ಷೀಯವಾಗಿ ಇತ್ಯರ್ಥ ಪಡಿಸಬಹುದು ತಿಳಿಯರಿ ಸ್ಯಾಯಾಲಯದ ಮುದ್ರೆ ಮತ್ತು ಸಹಿಯೊಂದಿಗೆ ದಿನಾಂಕ: 10-11-2025 ರಂದು ನೀಡಲಾಯಿತು. ಮಾನ್ಯ ನ್ಯಾಯಾಲಯದ ಆದೇಶದ ಮೇರೆಗೆ, ಶಿರಸ್ತೇದಾರ್ 5ನೇ ಅಪರ ಚೀಫ್ ಜುಡಿಶಿಯಲ್ ಮ್ಯಾಜಿಸ್ಟ್ರೇಟ

ವಿನಯ್ .ಕೆ, ವಕೀಲರು ಎಸ್.ಟ.ಜ ಕಾಂಫ್ಲೆಕ್ಟ್, ಕೋರ್ಚ್ ಹತ್ತಿರ, ಆನೇಕಲ್ ಟೌನ್, ಬೆಂಗಳೂರು ನಗರ ಜಲ್ಲೆ.

ಮಾನ್ಯ ಗೌರವಾನಿತ ಪ್ರಧಾನ ಹಿರಿಯ ಸಿವಿಲ್ ನ್ಯಾಯಾದೀಶ ಅಸಲು ದಾವೆ ನಂ.1/2025 ನಡುವೆ: ಶ್ರೀಮತಿ ಲಕ್ಷ್ಮೀಬಾಯಿ @ ಬುಚ್ಚಿಬಾಯಿ ಮತ್ತು ಇತರರ

ಮತ್ತು: ಶ್ರೀ. ಎಲ್. ಬಾಲಕೃಷ್ಣ ನಾಯ್ಡ ಮತ್ತು ಇತರರು

ಪ್ರತಿವಾದಿ ನಂ.3: ಶ್ರೀಮತಿ, ಶಿಲಾ ಬಿನ್ ಬಾಲಕೃಷ್ಣ ನಾಯ ನಯಸ್ಸು 31 ವರ್ಷ, ವಾಸ: ಮೇಲಿನನಾ ಗ್ರಾಮ. ತೂಬಗೆರ ಹೋಬಳಿ. ದೊಡಬಳಾಪರ ತಾಲೂಕು ರಿಂಗಳೂರು ಗ್ರಾಮಾಂತರ ಜಿಲ್ಲೆ. ಪ್ರತಿವಾದಿ ನಂ.4: ಶ್ರೀಮತಿ ಮಂಜುಳಾ ಬಿನ್ ಬಾಲಕೃಷ್ಣ ನಾಯ್ಡ ವಯಸು 29 ವರ್ಷ, ವಾಸ ದೊಡಬಳಾಪರ ತಾಲೂಕು. ಬೆಂಗಳೂರು ಗ್ರಾಮಾಂತರ ಜಿಲೆ ಪ್ರತಿವಾದಿ ನಂ.6: ಶ್ರೀ .ವದನ್ ಬಿನ್ ಬಾಲಕೃಷ್ಣ ನಾಯ್ಕ ವಯಸ್ಸು 25 ವರ್ಷ. ವಾಸ: ಮೇಲಿನನಾಯಕರಂಡಹಳಿ ಗ್ರಾಮ ತೂಬಗೆರೆ ಶೋಬಳಿ, ದೊಡ್ಡಬಳ್ಳಾಪುರ ತಾಲ್ಲೂಕು, ಬೆಂಗಳೂರು ಗ್ರಾಮಾಂತ

ನೋಟಸ್: ಕ್ಷಮೂಲಕ ತಿಳಿಯಪಡಿಸುವವೇನೆಂದರೆ ಮೇಲಂಡ ವಾದಿಂ ಪತಿವಾದಿಯರ ವಿರುದ ದಾವಾ ಸತಿನ ಮಾಲಿಕತ ಮತು ಶಾಶತ ರ್ಭಂಧಕಾಜಿ ಆದೇಶಕ್ಕಾಗಿ ದಾವೆಯನ್ನು ಹೂಡಿರುತ್ತಾರೆ. ಸದ ವಾವೆಯಲಿ ಪ್ರತಿವಾದಿಗಳಾದ ನಂ.3. 4 ಮತ್ತು 6 ಆದ ನಿಮಗೆ ಜಾರಿಯಾಗದೇ ವಾಪಕು ಬಂದಿರುತ್ತದೆ. ಆದರಿಂದ ಮೇಲಂಗ ಶಾಜರಾತಿಗಾಗಿ ನಿಸದಿಪಡಿಸಿದ್ದು ಅಂದು ಬೆಳಿಗೆ 11,00 ಸಂಖೇ ಹಾಜರಾಗಿ ತಕರಾರು ವಿನಾದರೂ ಇದಲಿ ಸಲಿಸುವದು. ತಪಿದಳ ತೀರ್ಮಾನಿಸಲಾಗುವದು ಎಂದು ತಿಳಿಯುವದು. ದರಿ ಪ್ರಕಟಣೆಯನ್ನು ಈ ದಿನ 12 ನೇ ತಾರೀಖು 11ನೇ ಮಾಹೆಂ

2025 ರಂದು ಸಹಿ ಮತ್ತು ನ್ಯಾಯಾಲಯದ ಮೊಹರಿನೊಂದಿ: ನಾ ಯಾಲಯದ ಆದೇಶದ ಮೇರೆಗೆ

ಶಿರಸ್ತೆದಾರ್, ಮಾನ್ಯ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ, ದೊಡ್ಡಬಳ್ಳಾಪುರ ಶ್ರೀ. ರವಿ.ಎಂ ವಕೀಲರು, ಶ್ರೀ ಸಾಯರಾಂ ಲಾ ಅಸೋಸಿಯೇಟ್ ಕೋರ್ಟ್ ರಸೆ. ದೊಡಬಳ್ಳಾಪುರ.

IN THE COURT OF THE HON'BLE SENIOR CIVIL JUDGE AND JMFC AT MALUR O.S.No. 66/2021 **BETWEEN: L.V.Anil Kumar** V/S

Akilamma and others ...Defendants SUMMONS TO DEFENDANT NO.15 AND 19 AND NOTICE TO LRS OF DEFENDANT NO.13(A) AND 18(A TO C) UNDER ORDE 5 RULE 20 OF CPC

Aged about 77 years. D-19. Shankar, S/o Late. Chikka Venkatapp Aged about 59 years, D-13(A), Maniula, D/o Late: Gopalappa and

Shanthamma, Aged about 25 years, D-18(A). Sathyayathi. W/o shnappa, Aged about 52 years, D-18(B), Rajesh, S/o Late, Krishnappa Aged about 32 years, D-18 (C). Mahesh, S/o Late. Krishnappa

Aged about 30 years,All are R/at. Lakkuru Village,lakkur Hobli, Malur Taluk, Kolai Whereas, the plaintiff has instituted suit against you and other defendants for specific performance of contract and such other reliefs of suit schedule property bearing Vacant land in Sy.No.216/5, total 0-05 guntas, out of which 0-01 gunta in

1/3rd share(363 Sq.ft) Guntas is schedule property, situated at Lakkuru Village Jakkur Hobli, Malur Taluk, measuring East to West 24.2 feet and North to South 15 feet total area is 363 square meters bounded on:- East- Chikkathirupathi Road West by : Motappa's Property, North Plaintiff's Property and South: Gopalappa Properties. Hence you are hereby directed to appe

this Hon'ble court on 3/1/2026 at 11-00 am, in person or through an advocate to answer the requires. If you fail to appear on the said date, the case will be determined in your absence and further order will be passed. This is given under my hand and seal of court on the 12th day of November 2025.

Sheristedar, Senior Civil Judge and JMFC

A.Anil Kumar Advocate, Malur

ಫಾರ್ಮೈಡ್ ಫಾರ್ಮಾಸ್ಕುಟಕಲ್ ಲಿಮಿಟೆಡ್ ('ಕಂಪನಿ') ಮಂಡಳಿಯು. ಮಂಗಳವಾರ, ನವೆಂಬರ್ II 2025 ರಂದು ನಡೆದ ಸಭೆಯಲ್ಲಿ, ಸೆಪ್ಲೆಂಬರ್ 30, 2025 ಕೈ ಕೊನೆಗೊಂಡ ತ್ರೈಮಾಸಿಕ ಮತ್ತು ಅರ್ಧ ರರ್ಷದ ಕಂಪನಿಯ ಅಪರಿಶೋಧಿತ ಹಣಕಾಸು ಫಲಿತಾಂಶಗಳನ್ನು (ಸ್ವತಂತ್ರ ಮತ್ತು ಕ್ರೋಢೀಕೃತ ಅನುಮೋದಿಸಿದೆ.



ಫಾರ್ಮೈಡ್ಸ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ಗಾ

ನಿರ್ದೇಶಕರ ಮಂಡಳಿಯ ಆದೇಶದಂತ ವೇಣು ಮಾಧವ ಕಪತೀ

ನಿನಾಂಕ: ನವೆಂಬರ್ 11, 2025

ಎಂಬಸ್ಸಿ ಪ್ರಾಪರ್ಜ ಡೆವೆಲಪ್ ಮೆಂಟ್ಸ್ ಪ್ರೈವೆಟ್ ಅಮಿಟೆಡ್

ನೋಂದಾಯಿತ ಕಛೇರಿ : ನಂ.150, ಎಂಬಸ್ತಿ ಪಾಯಿಂಟ್, 1ನೇ ಮಹಡಿ, ಇನ್ಪೆಂಟ್ರಿ ರಸ್ತೆ, ಬೆಂಗಳೂರು - 560001 CIN: U85110KA1996PTC020897 Website - www.embassygroup.com

ವಿವರಗಳು 30.09.2025 30.09.2024 31.03.2025 ಪರಿಶೋಧಿಸದ ಪರಿಶೋದಿಸದ ಪರಿಶೋಧಿಸಿದ 43,965.60 114,853.30 ಕಾರ್ಯಾಚರಣೆಗಳಿಂದ ಒಟ್ಟು ಆದಾಯ 311,776.40 ಕಾರ್ಯಾಚರಣೆಗಳಿಂದ ನಿವ್ವಳ ಲಾಭ/ (ನಷ್ಟ) ತೆರಿಗೆಗೆ ಮೊದಲು, 2 18,189.40 68,154.20 130,497.20 ಅಸಾಧಾರಣ ಮತ್ತು ಅಸಾಮಾನ್ಯ ಅಂಶಗಳು ಸಾಮಾನ್ಯ ಕಾರ್ಯಾಚರಣೆಗಳಿಂದ ನಿವ್ವಳ ಲಾಭ/(ನಷ್ಪ) ತೆರಿಗೆಗೆ 130,497.20 18.189.40 68,154.20 ಮೊದಲು, ಅಸಾಧಾರಣ ಮತ್ತು ಅಸಾಮಾನ್ಯ ಅಂಶಗಳು 18,189.40 65,882.60 125,131.50 ಸಾಮಾನ್ಯ ಕಾರ್ಯಾಚರಣೆಗಳಿಂದ ನಿವ್ವಳ ಲಾಭ/ (ನಷ್ಪ) ತೆರಿಗೆಯ ನಂತರ 45,815.40 (61,906.40)ಪಾವತಿಸಿದ ಈಕ್ವಿಟಿಷೇರು ಬಂಡವಾಳ (ಮುಖಬೆಲೆ ಪ್ರತಿ ರೂ.10) 110,437.60 110,437.60 110,437.60 ಹಿಂದಿನ ಆರ್ಥಿಕ ವರ್ಷದ ಆಯವೈಯದ ಪ್ರಕಾರ ಮೀಸಲು ಹೊರತುಪಡಿಸಿ ಮರುಮೌಲ್ಯಮಾಪನ 299,858.50 ನಿವ್ವಳ (ನೆಟ್ ವರ್ತ್) 392,129.40 312,364.30 410,296.10 8 ಪಾವತಿಸಿದ ಸಾಲದ ಬಂಡವಾಳ 136,598.85 136,598.85 136,598.85 ಸಾಲದ ಈಕ್ವಿಟಿ ಅನುಪಾತ 10 1.38 0.89 ಪ್ರತಿ ಷೇರಿಗೆ ಗಳಿಕೆಗಳು / (ನಷ್ಟ) (ಇಪಿಎಸ್) ಮೂಲ ಮತ್ತು 11.33 5.97 1.65 ಸಾಲಪತ್ರಗಳ ರಿಡೆಂಪ್ಡನ್ ಮೀಸಲು 0.78 0.77

ಹಣಕಾಸಿನ ಫಲಿತಾಂಶಗಳಿಗೆ ಸೂಚನೆ :

ಸ್ಥಳ: ಬೆಂಗಳೂರು

ದಿನಾಂಕ: 11.11.2025

 ಮೇಲಿನವು SEBI (ಪಟ್ಟ ಮತ್ತು ಇತರ ಬಹಿರಂಗಪಡಿಸುವಿಕೆ ಅಗತ್ಯತೆಗಳು) ನಿಯಮಗಳು, 2015ರ ನಿಯಮಾವಳಿ 52 ರ ಅಡಿಯಲ್ಲಿ ಸ್ತಾಕ್ ಎಕ್ಟೇಂಜ್ಗಳಿಗೆ ಸಲ್ಲಿಸಲಾದ ವಾರ್ಷಿಕ ಹಣಕಾಸು ಫಲಿತಾಂಶಗಳ ವಿವರವಾದ ಸ್ವರೂಪದ ಸಾರವಾಗಿದೆ. ವಾರ್ಷಿಕ ಫಲಿತಾಂಶಗಳ ಸಂಪೂರ್ಣ ಸ್ವರೂಪವು ಸ್ಪಾಕ್ ಎಕ್ಟ್ಲೆಂಜ್(ಗಳ) ವೆಬ್ಸೈಟ್ಗಳಲ್ಲಿ ಲಭ್ಯವಿದೆ.

(a), (b), (d) ಮತ್ತು (e) ನಲ್ಲಿ ಉಲ್ಲೇಖಿಸಲಾದ ಅಂಶಗಳಿಗೆ. ಸಂಬಂಧಿತ ಬಹಿರಂಗಪಡಿಸುವಿಕೆಗಳು ಸ್ಟಾಕ್ ಎಕ್ಟ್ಲೆಂಜ್(ಗಳು) ಗೆ ನಿರ್ದೇಶಕರ ಮಂಡಳಿಯ ಪರವಾಗಿ

V/s V/s H.E.Rajamma&Ors D/o Late K.R.Sharadamma, Age about 78 Yrs, #201/1110, Geetha Road, Charajapurm ...Respondent ...Respondent

BY ORDER OF THE COURT

IN THE COURT OF THE HON'BLE IV

NR Mohalla, Mysore. and Others

-VS-

Take notice, that the Paintiff ha

In the event of failure of the Defendant No: 3 to appear on the sale date, the matter will be heard in you

J.M. Aiyanna, Advocate, No: 1143/1E

SESSIONS COURT AT KOLAR

Whereas, the petitioners had filed the above probate petition Under Section 276 of Indian Succession Act for grant by name P. Seetharama through registered will dated 15/06/2020 before the Sul

said Shanthamma is the testator of the wil who died on 30/12/2022. This Hon'ble Court been posted the above

SCHEDULES COVERED UNDER THE WILL Land bearing Sy.No. 205 totally easuring 3 acre 6 guntas out of it 1 acre 20 guntas including 40 x 60 feet: Mobile Tower, situated at Chikka Thirupath Village, Lakkur Hobli, Malur Taluk, Kolai

tiles roof house measuring 14 X 22 fect, bounded as:- East by: Panchayathi Road. West by: Govt. Road. North by: Private

neasuring 14X10 feet, bounded on :- Eas

Item No.2 to 7 properties are situated a Kuguru Village, Anekal Taluk, Bangaloi Urban District. f the so interested persons fails to

Petitioner: Sri. P. Seetharama s/o Late Padmanaba Setty Aged about 49 years R/ **PUBLIC NOTICE**

Land bearing Sy.No. 144/2 measuring 4 guntas, bounded on :- East by: Private

6. Land bearing Sy.No. 181 measuri 27 guntas, bounded on: East by: Priva property. West by: Private property. North operty Land bearing Sy.No. 109/4 measurin

bjections if any, matter will be taken a

IN THE COURT OF I ADDL. DISTRICT AND

ಷೆಡ್ಕೂಲ್

ರ್ಜಿದಾರರ ಪರ ವಕೀಲರು: ಪಿ ಗೋವಿಂದಪ್ಪ, ಮತ್ತು ಎನ್

Semitha, Aged about 64 years, R/at No. 89, 7th Cross, 2nd Main, WIDIA Layout, Vijayanagara,

9. D. PRATHAP, S/o G. Dhananjaya Reddy, Aged about 36 years, R/a# 901, Shesha Sai Nilaya, 5th A Main, Chodeshwari Layout, Marathalli, Bangalore-

ಹಾಸನದ ಪ್ರಧಾನ ಹಿರಿಯ ಸಿವಿಲ್ ಜಡ್ಸ್ ರವರ ನ್ಯಾಯಾಲಯದಲ್ಲಿ ಎಫ್.ಡಿ.ಪಿ. 18/2025

ವಾದಿ: ಪ್ರಿಯದರ್ಶಿನಿ ಬಿ.ಕೆ. @ ಪ್ರಿಯದರ್ಶಿನಿ ಸತ್ತ

ಪತ್ರಿಕಾ ಪ್ರಕಟಣೆ ವಾದಿಯಾದ ಪ್ರಿಯದರ್ಶಿನಿ ಬಿ.ಕೆ @ ಪ್ರಿಯದರ್ಶಿ

ತಿಳಿಯಪಡಿಸಲಾಗಿರುತದೆ.

ಪ್ರಕಟಿಸಲಾಗುತ್ತದೆ.

ನ್ಯಾಯಾಧೀಶರ ರವರ ನ್ಯಾಯಾಲಯ ವಾದಿ ಪರ ವಕೀಲರು: ಬಲರಾಮೇಗೌಡ ಎಸ್.ಹೆಚ್

ಪತ್ರಿಕೆಯಲ್ಲಿ ಪ್ರಕಟವಾಗುವ ವಿಶ್ರಾಸಾರ್ಹವಾದವು. ಆದರೆ

ಅಭಿಪ್ರಾಯವಾಗಿರುವುದಿಲ್ಲ. -ಜಾಹೀರಾತು ವ್ಯವಸ್ಥಾಪಕರು

ಗರಿವಿರಕಟೀಗಿರ ನುಂಟಕಾಗಿದ್ದ ನಿರ್ದೇಶಗಳು ನಾರ್ವಜನಿಕರಿಗೆ ಈ ಮೂಲಕ ನಮ್ಮ ಕಕ್ಷಿದಾರರಾದ ಶ್ರೀ. ವಿ. ಶಂಕರ್ ಜನ್. ಲೇಟ್. ವೆಂಕಟರಮಣಕ್ಷ, ವಾಸದ ಮನೆ ನಂ.66–76, ಹೊಸ್ಸೆನಹಳ್ಳ ಗ್ರಾಮ, ರಾಜನಕುಂಟೆ, ಯಲಹರಕ್ಕೆ ಬೆಂಗಕೊರು-560 064. ಕಿಳಯುವಡಿಸುವುದೇನೆಂದರೆ, ಈ ಕೆಳಗೆ ವಿವರಿಸಿರುವ ಷೆಡ್ಯೂಲ್ ನೈತನ್ನು ಮೊದಲು ಶ್ರೀ. ಜೆ.ವಿ. ಗೋಪಾಲಕೃಷ್ಣಗೌಡ ರವರನ್ನು ಪ್ರತಿನಿವಿಸುವ ಜಹಿಎ ಹೊಲ್ಲರ್ ಶ್ರೀ. ಆರ್.ವಿ. ರವಿಜಂಪ್ನ ಕುಮಾರ್ ರವರು ವಿನಾಂತ 06–10–2008 ರುಮಾರ್ ರವರು ವಿನಾಂತ 06–10–2008 ನಂ.ಡಿಜನಿ–10-05281/2008–09. ಪುಸ್ತಕ ನನ್ನು ಸಿನಿಪಿ ನಂ.ಡಿಹರಿ-1-05022/2008-09, ಪುಕ್ಷಕ ನಂ.1, ನಿಡೆ ನಂ.ಡಿಹರಿಕೆ105ನಕ್ಕು ನೋಂದನೆಯಾಗಿರುವ ಶುದ್ಧ ಕ್ರಯ ಪತ್ರದ ಮೂಲಕ ಶ್ರೀಮತಿ.ಗೌರಮ್ಮ ರವರಿಗೆ ಮಾರಾಟ ಮಾಡಿರುತ್ತಾರೆ. ಹಾಗೂ ಶ್ರೀ. ಎಸ್.ಎಸ್. ಶಂಕರ್ ರವರು ಶ್ರೀ. ಡಿ.ಟೆ. ವಿಜಯ್ ಕುಮಾರ್ ಮತ್ತು ಶ್ರೀ. ಚೆ.ಡಿ. ನಾರ್ಗರಾಜರವರಿಗೆ ದಿನಾಂಕ: 19/02/2022 ರಂದು

Smt. Geetha Lingaraju. W/o Lingaraju, Aged about 59 years, R/at No. 1188, 2nd Block, Vidyaranyapura, Bangalore.

CAUSE NOTICE TO JUDGMENT DEBTOR No.4, 6 and 7 BY WAY OF PAPER PUBLICATION UNDER V RULE 20 of CODE OF CIVIL PROCEDURE.
Whereas the above named Decree Holders have filed an Execution Petition bearing Execution Petition No. 25286/2022 on the file of the City Civil County Mayohall (CH No. 29) Bangalore under order 21 Rule 11 of Code of Civil Procedure against the above mentioned Judgment Debtor Nos. 4, 6 and 7 to deliver-the original Sale Deed dated 02.03.2013. Registered as Document No. KEN-1-12518-2012-13 stored in CD No. KEND520 along with original GPA dated 16.05.1996 and to direct the Judgment Debtors to come forward and execute registered deed

cess in the interest of justice.

• afore mentioned Judgment Debtor is hereby uired to appear in person or by on pleader duly tructed and contest the petition before the City Civil (CCH No. 29) Mayohall, Bangalore on

Advocate for Decree Holders Vishwanath & Manasa, Advocates # 11/1, 1st Cross, CSI Compound, Bangalore - 560 027. ಮೈಸೂರು ಮಹಾನಗರ ಪಾಲಿಕೆ, ಮೈಸೂರು

ಕಾರ್ಯಪಾಲಕ ಅಭಿಯಂತರವರ ಕಛೇರಿ, ನೀಸ&ಒಚ (ಪಶ್ಚಿಮ) ವಿಭಾಗ, ವಾವಿನೀಸ, ಆವರಣ, ಯಾದವಗಿರಿ, ಮೈಸೂರು.

ಟೆಂಡರ್ ಪ್ರಕಟಣೆ ಸಂಖ್ಯೆ : ಮೈನಪಾ/ಕಾ.ಇಂ/ನೀಸ&ಒಚ(ಪಶ್ಚಿಮ)/ಸ.ಅ/ಟಎನ್-16/687/2025-26 ದಿನಾಂಕ: 11.11.2025

ಅಲ್ಪಾವಧಿ/ಪೂರ್ಣಾವಧಿ ಟೆಂಡರ್ ಪ್ರಕಟಣೆ ಮೈಸೂರು ಮಹಾನಗರ ಪಾಲಿಕೆಯ ವಿವಿಧ ಅನುದಾನಗಳಲ್ಲಿ KTPP ನಿಯಮಗಳಿಗೆ ಒಳಪಟ್ರಂತೆ ಟೆಂಡರ್ಗಳಿಗೆ ಕರ್ನಾಟಕ

				ಸಂಜೆ 5.30 ಗಂಟೆ ನಂತರ	ಸಂಜೆ 4.30 ಗಂಟೆ ಒಳಗೆ	ಸಂಜೆ 4.30 ಗಂಟೆ ನಂತರ	
ಕ್ರ ಸಂ.	ವಿವರ	ಕಾಮಗಾರಿಗಳು ಟೆಂಡರ್ ಮೊತ್ತ (ರೂ. ಲಕ್ಷಗಳಲ್ಲಿ)		ಕೆಪಿಪಿ ಪೋಟ್ಲ್ ನಲ್ಲಿ ಟೆಂಡರ್ ಚಾಲ್ತಗೆ ಬರುವ ದಿನಾಂಕ	ಟೆಂಡರ್ ಸಲ್ಲಿಸಲು ಕೊನೆಯ ದಿನಾಂಕ	ಟೆಂಡರ್/ತಾಂತ್ರಿಕ ಬಿಡ್ ತೆರೆಯುವ ದಿನಾಂಕ	
1	KW-1, KW-3 & KW-4	04 ಸಂಖ್ಯೆಗಳು	301.79	12.11.2025	27.11.2025	28.11.2025	
	KW-3	02 ಸಂಖ್ಯೆಗಳು	150.00	13.11.2025	20.11.2025	21.11.2025	
3	Service Tenders	01 ಸಂಖ್ಯೆ	7.00	12.11.2025	27.11.2025	28.11.2025	
ಅಹ	ರ್ಚ ಗುತ್ತಿಗೆದಾರರು (h	ttps://kppp.ka	rnataka.gov.in) ಮುಖಾಂತರ ಟೆಂಡರ್	ನಲ್ಲಿ ಭಾಗವಹಿಸ <u>ಃ</u>	ಬಹುದು. ಹೆಚ್ಚಿನ	

ಮತ್ತು ಪಶ್ಚಿಮ) ರವರ ಕಚೇರಿಯನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದು. ವಿಶೇಷ ಸೂಚನೆ: ಮುಂದೆ ಯಾವುದೇ ಸೂಚನೆ / ಬದಲಾವಣೆ / ತಿದ್ದುಪಡಿಗಳಿದ್ದಲ್ಲಿ ಕರ್ನಾಟಕ ಸರ್ಕಾರದ ಕೆಪಿಪಿ ಪೋರ್ಟಲ್ನಲ್ಲಿ ಅಥವಾ ಪತ್ರಿಕಾ ಪ್ರಕಟಣೆ ಹೊರಡಿಸಲಾಗುವುದು

ವಿವರವನ್ನು ಕಚೇರಿ ಸಮಯದಲ್ಲಿ ಮೈಸೂರು ಮಹಾನಗರ ಪಾಲಿಕೆಯ ಸಿವಿಲ್ ಕಾರ್ಯಪಾಲಕ ಅಭಿಯಂತರರು (ಪೂರ್ವ

ಸಹಿ/- ಕಾರ್ಯಪಾಲಕ ಅಭಿಯಂತರರು ನೀಸಹಿಒಚದ (ಪಶ್ಚಿಮ) ವಿಭಾಗ ಮೈಸೂರು ಮಹಾನಗರ ಪಾಲಿಕೆ, ಮೈಸೂರು ವಾಸಾಸಂಇ/ಮೈಸೂರು/1214/ಎಸ್ಎಸ್೩/2025-26

er: Shiya Charan, N @ Shiya Charai ndents: Manu. H.K. & anothe HESPUNDENT No. 1 Manu. H.K., S/o. Kumarswamy, No. 29, Saraha Dsouza Layout, Hosakerehalli -1, Katriguppe, Bengaluru- 560085 (RC owner of Lorry bearing

M.V.C. No. 5109/2025

Reg No KA- 52-C-0618) compensation of Rs. 90,00,000/- due to injuries sustained by the petitioner in a road traffic accident, which occurred on 1.4.2025 at about 12.45 P.M., at Govt. Polytechnic Compound Chintamani Town, Chikkaballapura District involving your Indigo Lorry bearing Reg.No KA-52-C-0618.

Hence you are hereby directed to present pefore this Hon'ble Court on 17/12/2025 at 11.00 A.M. personally or through a pleader dulinstructed by you, failing which the matter wi instructed by you, failing which the matter will be heard in your absence, placing you Exparte. Given under my hand and the seal of the Court on this 07/11/2025

By order of the Court, Assistant Registrar, Court of Small Causes, Bengaluru
Advocate for Petitioner: M.T. Nagaraj, Sapthagiri', No. 200/16, 7th Main Road Official Colony, 1st Block East, Jayanagar, Bangalore- 560 011

PLAINTIFF: Sri.C.Nagaraja -V/s-DEFENDANTS: Sri.Chikkagangappa

Srinivasaiah, aged about 40 years, Residing Near Kerekodi, Nelamangala Town, Kasaba Hobli, Nelamangala Taluk, Bangalore Rural District. NOTICE The plaintiff has filed suit in OS No 515/2012 on the file of the Principal

By order of the court, Chief Ministerial

ಸಾರ್ವಜನಿಕ ಪ್ರಕಟಣೆ ನನ್ನ ಕಕ್ಷೀದಾರರಾದ ಶ್ರೀ. ಸಿದ್ಧೇಶ್ವರ ಎ.ಸಿ. ಮತ್ತು ಶ್ರೀಮತಿ. ವೈ.ಹೆ. ಶ್ರೀದೇವಿ ರವರು ಬೆಂಗಳೂರು ಗ್ರಾಮಾಂತರ ಜಿಲ್ಲೆ , ನೆಲಮಂಗಲ ತಾಲೂಕು, ಕಸಖಾ ಹೀಲುಸಿ. ಅಶಿಸಿಕುಂಟೆ ಗ್ರಾಮದ ಭೂತರುರ್ತಿತ ಸರ್ವ ಸಂಖ್ಯೆ.34/1, 34/2, 34/3 ಈ-ಖಾತ ಸಂಖ್ಯೆ. 150300701901002231, ಖಾನೇಹಭುಮಾರಿ ಸಂಖ್ಯೆ 254/6, ಸಿದೇಶನದ ಸಂಖ್ಯೆ-6, ಈ ಮಧ್ಯೆ ಇರುವ ಪೂರ್ವ-ಪಶ್ಚಿಮ 30-0 ಅಡಿಗಳು. ಉತ್ತರ ದಕ್ಷಿಣ 60-0 ಅಡಿಗಳ, ಒಟ್ಟು 1800 ಪದರ ಅಡಿಗಳಗೆ ಪೂರ್ಣ ಮಾಲಕಳು, ಹಕ್ಕುಬಾರರು ಆಗಿ ಮಾಅೕಕರು, ಹಕ್ಕುದಾರರು ವಾರಸ್ತುದಾರರು ಆಗಿ ಕುಖದಿಂದ ಅನುಭವಿಸಿಕೊಂಡು ಬರುತ್ತಿರುವುದು ಸರಿಯಚ್ಚ ನನ್ನ ಕಕ್ಷೀದಾರರು ದಿನಾಂಕ: 09-11-2025 ರಂದು ಹೆರಾಕ್ಸ್ ಮಾಡುವಾಗ ಮೇಲ್ಕಂಡ ಸ್ವತ್ತಿಗೆ ಸಂಭಂದಪಟ್ಟ ಮೂಲ ದಾಖಲಾತಿಗಳು ಅಂದರೆ, ಅದಾಗಿ ದಿನಾಂಕ: 24-10-1991 ರಂದು ಬೆಂಗಳೂರು ಗ್ರಾವರ್ತಾಂತರ ಜಲ್ಲೆ, ನಲವರ್ನಾಗಲ ಉಪ-ನೋಂದಣಾಧಿಕಾರಿಗಳ ಕಥೇರಿಯಲ್ಲ ಪುಟ 152–154, ಸಂಪುಟ 1599, ಪುಸ್ತಕ-1, 1695/1991–92 ರಲ್ಲ ನಂಖರ್ ಆಗಿ ನೋಂದಣಿಯಾಗಿರುವ ಕ್ರಯಪತ್ರವು

ಅದಾಗಿ ನನ್ನ ಕಕ್ಷೀದಾರರು ದಿನಾಂಕ: 11–11–202: ರಂದು ಇದರ ತ್ರಸಂಭದವಾಗಿ ಸಂಭಂದಪಟ್ಟ ಪೊಲೀಸ ಠಾಣೆಯಲ್ಲ ದೂರನ್ನು ಸಹ ನೀಡಿರುತ್ತಾರೆ. ನೀಕರುಜ್ಞ ಮಾರುಷ್ಟ್ರ ನಿರ್ದಾಶಕ್ಷ ನಿರ್ದೇಶಕ್ಷ ಸಂಬಂದಪಟ್ಟಂತೆ ಯಾರಿಗಾದರು ಮೂಲ ಶ್ರತಿಗಳು ಸಿಕ್ಕರ ಕಳೆಗೆ ನಮೂದಿಸಿರುವ ವಿಳಾಸಕ್ಕೆ ಇಥವಾ ಇದರ ಮಾಲೀಕರಿಗೆ ನೀಡತಕ್ಕದ್ದು. ಷೆಡ್ಯೂಲ್ ವಿವರ ಷಡ್ಯೂಲ್ ವಿವರ ಚಲ್ಲೆ, ನೆಲಮಂಗಲ ತಾಲೂಕು, ಕನಪಾ ಹೋಲು, ಅರಿಕಿನಕುಂಚೆ ಗ್ರಾಮದ ಭೂಪರಿವರ್ತಿತ ಸರ್ವೆ ಸಂಪ್ಯೆ.34/1, 34/2, 34/3 ಹೀ–ಖಾತ ಸಂಪ್ಯೆ.150300701901002231, ಜಾನೇಷ್ಠಮಾರಿ ಸಂಪ್ಯೆ.254/6, ನಿವೇಶನದ ಸಂಪ್ಯೆ. 6, ಈ ಮಧ್ಯೆ ಇರುವ ಪೂರ್ವ-ಪಶ್ಚಿಮ 30–0 ಅಡಿಗಳು, ಉತ್ತರ ದಕ್ಷಿಣ 60–0 ಅಡಿಗಳು, ಉತ್ತರ ದಕ್ಷಿಣ 60–0 ಅಡಿಗಳು, ಕುಪ್ಪು 1900 ಪರ್ವತ್ ಸೃತ್ತಿನ ಸಂಪ್ಯೆ.7, ಪಶ್ಚಿಮಕ್ಕೆ: ರಸ್ತೆ, ಉತ್ತರಕ್ಕೆ ಸೃತ್ತಿನ ಸಂಪ್ಯೆ.5, ದಕ್ಷಿಣಕ್ಕೆ ರಸ್ತೆ

ೀಕ್ : ರಶ್ತ : ಶ್ರೀ. ನಂದಿ ಅಸೋಕಿಯೇಟ್ಡ್ ಶ್ರೀ. ಸಿದ್ಧನಂಜಪ್ಪ ಎಂ.ಎನ್. ವಕೀಲರು ಕಥೇರಿ ವಿಕಾಸ : ನಂ.1904, ಪ್ರಕಾಂತನಗರ ಮುಜ್ಯರಸ್ತೆ, ಬೆಂಗಟೂರು 560079, ದಿನಾಂಕ: 12/11/2020

CIVIL JUDGE, MAYO HALL, BANGALOF (CCH-29) EX No. 25284/2022 O.S. No. 26741/2013 BETWEEN: B.N. Siddalingappa
Dead by his L.R's ...Decree Holders AND: Shankar and Ors ...Judgment deb JUDGMENT DEBTOR No. 4 AND 6:

IN THE COURT OF THE 28th ADDITIONAL CITY

 Smt. Geetha Lingaraju. W/o Lingaraju, Aged about 59 years, R/at No. 1188, 2nd Block, Vidyaranyapura, Bangalore. M/s. Manu Jewellers, No. 95, NRD Complex, CT Street, Bangalore-560002. sented by its Proprietor Rakesh Chand, CAUSE NOTICE TO JUDGMENT DEBTOR No. 4 RULE 20 OF CODE OF CIVIL PROCEDURE. Mayohall (CCH No.29) Bangalore under order 21
Rule 11 of Code of Civil Procedure against the above

Rule 11 of Code of Civil Procedure against the above mentioned Judgment Debtor Nos.4 and 61 of deliver-the original Sale Deed dated 02.03.2013. Registered as Document No. KEN1-1-12523-2012-13 stored in CD No. KEND520 along with original GPA dated 16.05.1996 and to direct the Judgment Debtors to come forward and execute registered deed cancelling the registered sale deed dated 02.03.2013 (Document No. KEN-1-12523-2012-13) registered in office of the Sub-registrar, Kengeri, Bangalore and stored in CD No. KEND520, falling which to get the registered cancelation deed which to get the registered cancelation deed executed through Court process in the interest of required to appear in person or by on pleader duly instructed and contest the petition before the City (CVI No. 29) Mayohall, Bangalore on 05.12.2025 at 11.00 A.M., if the above mentioned Judgment Debtors fails to appear on the aforesaid date, the Execution Petition shall be proceeded with and Hon'ble Court shall proceed to allow the Petition by constitution to provide these in the processing the proceeding the processing the processing

ದಿನಾಂಕ: 12/11/2025

ಅಲ್ಪಾವಧಿ ಟೆಂಡರ್ ಪ್ರಕಟಣೆ (ಕೆ.ಪಿ.ಪಿ ಪೊರ್ಟಲ್ ಮುಖಾಂತರ) ರಾಯಚೂರು ಜಿಲ್ಲೆಯ 7 ಟೆಂಡರ ಕಾಮಗಾರಿಗಳನ್ನು ವಿವಿಧ ಲೆಕ್ಕ

ಪ್ರಧಾನ ಸಿವಿಲ್ ಯಾಧೀಶರು ಮತ್ತು ಜೆ.ಎಂ.ಎಪ್.ಸಿ ನ್ಯಾಯಾಲಯ ರಾಮನಗರ eರ್ಜಿದಾರರ ಪರ ವಕೀಲರು

ನೊಂದಾಯತ ಕಚೇರಿ: ಯಾನಿಟ್ #201, ಬ್ರಿಗೇಡ್ ರುಬಿಕ್ಸ್ 20/14, ಎಚ್ಎಂಟಿ ಫ್ಯಾಕ್ನರಿ ರಸ್ತೆ. ಪೀಣ್ಯ ಪ್ಲಾಂಟೇಜನ್, ಬೆಂಗಳೂರು – 560013, ಭಾರತ, ಫೋನ್: 080–49784319, ಇ–ಮೇಲ್: compliance@pharmaids.com, ವೆಬ್ಸ್ ಟ್: www.pharmaids.com

ಸೆಪ್ಟೆಂಬರ್ 30, 2025 ಕ್ಕೆ ಕೊನೆಗೊಂಡ ತ್ರೈಮಾಸಿಕ ಮತ್ತು ಅರ್ಧ ವರ್ಷದ ಅಪರಿಶೋಧಿತ ಹಣಕಾಸು ಫಅತಾಂಶಗಳು

hseindia com) 5050 5

जीवन ही अन

www.pharmaids.com/financial-results.html ನಲ್ಲಿ ಲಭ್ಯವಿದೆ. ಕೆಳಗೆ ನೀಡಲಾದ ಕ್ವಿಕ್ ರೆಸ್ಪಾನ್ಸ್ ಕೋಡ್ ಅನ ಸ್ಕ್ಯಾನ್ ಮಾಡುವ ಮೂಲಕ ಇದನ್ನು ಪರಿಶೀಲಿಸಬಹುದು .

ಸ್ಥಳ: ಬೆಂಗಳೂರು ಗಮನಿಸಿ– ಮೇಲಿನ ಸೂಚನೆಯು SEBI (ಪಟ್ಟಿ ಮಾಡುವ ಬಾಧ್ಯತೆಗಳು ಮತ್ತು ಬಹಿರಂಗಪಡಿಸುವಿಕೆಯ ಅಗತ್ಯತೆಗಳು) ನಿಯಮಗಳು, 2015 ರ ನಿಯಮ 47(I) ರೊಂದಿಗೆ ಓದಲಾದ ನಿಯಮ 33 ರ ಪ್ರಕಾರವಾಗಿದೆ.

(ರೂ. ಲಕ್ಷಗಳಲ್ಲಿ - ಪ್ರತಿ ಷೇರಿನ ದತಾಂಶ ಹೊರತುಪಡಿಸಿ ತ್ತೈಮಾಸಿಕ ಹಿಂದಿನ ಅಂತ್ಯಕ್ತೆ ಅಂತ್ಯಕ್ಕೆ ವರ್ಷಾಂತ್ಯಕ್ಕೆ 0.85 13 ಸಾಲ ಸೇವೆಯ ವ್ಯಾಪ್ತಿ ಅನುಪಾತ 3.03 ಬಡ್ಡಿ ಸೇವಾ ವ್ಯಾಪ್ತಿ ಅನುಪಾತ 1.81 2.76

2. SEBI (ಪಟ್ಟಿ ಮತ್ತು ಇತರ ಬಹಿರಂಗಪಡಿಸುವಿಕೆಯ ಅವಶ್ಯಕತೆಗಳು) ನಿಯಮಗಳು, 2015 ರ ನಿಯಮ 52 (4) ರ ಉಪ–ವಿಭಾಗಗಳು

ಎಂಬಸ್ಸಿ ಪ್ರಾಪರ್ಟಿ ಡೆವೆಲಪ್ತ್ ಮೆಂಟ್ಸ್ ಪ್ರೈವೆಟ್ ಲಿಮಿಟೆಡ್ ಆದಿತ್ಯ ವಿರಾನಿ ನಿರ್ದೇಶಕರು DIN - 06480521

ಮಾನ್ಯ ಪ್ರಧಾನ ಹಿರಿಯ ಸಿವಿಲ್ ನ್ಯಾಯಧೀಶರ ಅಸಲು ದಾವಾ ಸಂಖೆ: 130/2018

ಶ್ರೀಮತಿ ಚೆನ್ನಮ್ಮ (ಮೃತ^{*}ವಾರಸುದಾರರು ಮತ್ತು ..ವಾದಿಗಳು ಮತ್ತು ಶ್ರೀ.ಎಸ್.ಸಿದ್ದಯ್ಯ ಮತ್ತು ಇತರರು ನೇರ್ಪಡೆ ಪ್ರತಿವಾದಿ ನಂ.4 : ಶ್ರೀ.ಶ್ರೀನವಾಸ ಕೋಡ

ಲೇಟ್ ಪಿ.ಚನ್ನಯ್ಯ,65 ವರ್ಷ, ವಾಸ: 2ನೇ ರಸ್ತೆ ಎಲ್.ಐ.ಸಿ ಕಛೇರಿ ಹಿಂಭಾಗ,ಬಂದಿಗೌಡ ಲೇಔಟ್ ಮಂಡ್ನ ಸಿಟಿ, ಪತ್ರಿಕಾ ಪ್ರಕಟಣೆ ಈ ಮೂಲಕ 4ನೇ ಸೇರ್ಪಡೆ ಪತಿವಾದಿಯಾದ ನಿಮ್ಮ ಳಿಯಪಡಿಸುವುದೇನೆಂದರೆ, ಈ ಮೇಲಾಣಿಸಿದ ವಾದಿ, ಈ ಮೇಲ್ಕಂಡ ದಾವೆಯನ್ನು ನಿಮ್ಮ ಮತ್ತು ಇತರೆ ಪ್ರತಿವಾದಿಯರ ವಿರುದ್ಧ ಷೆಡ್ಕೂಲ್ ಸ್ಪತ್ತುಗಳ ಬಾಬ್ಲು ಭಾಗಾಂಶ ಕೋರಿ . 130/2018 ರಂತೆ ಮಾನ ಪ್ರದಾನ ಹಿರಿಯ ಸಿವಿಲ್ ನಾ ಯಾದೀಶರ ನಾ ಯಲಯ ಮಂಡ ದಲಿ ದಾವೆಯನು ಸಲಿಸಿರುತಾರೆ. ಈ ದಾವೆಯಲ ದಿನ್ಯಾಂಕ: 16.12.2025 ರಂದು ವಿಚಾರಣೆಗೆ ಇರುತದೆ ಸದರಿ ದಿನಾಂಕದಂದು ಬೆಳಗೆ 11-00 ಗಂಟೆಗೆ ಮೇಲಂಗ ನ್ನಾಯಲಯಕೆ ಖುದಾಗಿಯಾಗಲೀ ಅಥವಾ ವಕೀಲ ಮೂಲಕವಾಗಲೀ ತಾವು ಹಾಜರಾಗಿ ತಮ್ಮ ಅಹವಾಲು,

ತಮ್ಮನ್ನು ಏಕಪಕ್ಷೀಯವಾಗಿ ಪರಿಗಣಿಸಿ ಪ್ರಕರಣವನ ನರಿಸಲಾಗುವದು. ನ್ಯಾಯಲಯದ ಆದೇಶದ ಮೇರೆಗೆ ಮೋಹರಿನೊಂದಿಗ ದಿನಾಂಕ: 7.11.2025ರಂದು ನೋಟೀಸ್ ಪಚಿಸ

ತಕರಾರು ಇಲವೆಂದು ಪರಿಗಣಿಸ

ಕಕರಾರು ಇದಲಿ ಸಲಿಸತಕದೆಂದು ತಿಳಿಯಪಡಿಸಲಾಗಿದ

ಪಡಿಸಲಾಗಿದೆ. ಶಿರಸ್ತೇದಾರರು, 1ನೇ ಪ್ರಧಾನ ಹಿರಿಯ ಸಿವಿಲ್ ನಾ ಯಾದೀಶರ ನ್ಯಾಯಾಲಯ, ಮಂಡ್ನ

ಜಾಹೀರಾತಿಗಾಗಿ ಸಂಪರ್ಕಿಸಿ : 9845438807 9611755391 ್ರೀರಂಗಪಟಣದ ಅಪರ ಸಿವಿಲ್ ಕಿರಿಯ ಶ್ರೇಣಿ

ಮಾನ ಗೌರವಾನಿತ ಪ್ರಧಾನ ಸಿವಿಲ್ ನಾ ಯಾದೀಶರ ನ್ಯಾಯಾಲಯ ಮತ್ತು ಜಿ.ಎಂ.ಎಫ್.ಸಿ ರಾಮನಗರ ಸಂಕೀರ್ಣ ಅರ್ಜಿ ಸಂಖ್ಯೆ: 542/2025

ರ್ಜಿದಾರರು : 1) ಪೆದಣ ಬಿನ್ ಲೇಟ್ ವೆಂಕಟಯ್ನ ವಂ ರಮಾರು 63 ವರ್ಷ 2) ವೆಂಕಟೇಶ್ ಬಿನ್ ಪೆದಣ್ಣ ವಯಸ ರುಮಾರು 43 ವರ್ಷ, ವಾಸ: ವಡರದೊಡಿ ಗ್ರಾಮ ಕೂಟಗಲ ಹೋಬಳಿ. ರಾಮನಗರ ತಾಲೂಕು. ಬೆಂಗಳೂರು ದಕ್ಷಿಣ ಜಿಲೆ) ಶ್ರೀನಿವಾಸ್ ಬಿನ್ ಪೆದ್ದಣ್ಣ, ವಯಸ್ಸು ಸುಮಾರು 32 ವರ್ಷ ರ್ಜಿದಾರ 1 ಮತ್ತು 3 ರ ವಾಸ:ದೊಡ್ಡಮಣ್ಣುಗುಡ್ಡೆ ಗ್ರಾಮ ಕಸಬಾ ಹೋಬಳಿ, ರಾಮನಗರ ತಾಲ್ಕೂಕು, ಬೆಂಗಳೂರು ದಕ್ಷಿಣ -: ವಿರುದ್ಧ :-

ಸ್ತತಿಅರ್ಜಿದಾರರು : 1)ಜನನ ಮರಣ ನೊಂದಣಾದಿಕಾರಿಗಳ

ಪರ್ಸಿಲಾರ್ ರಾಮನಗರ ತಾಲೂಕು ಬೆಂಗಳೂರು ದಕ್ಷಿಣ ಜೀರೆ

:)ವೆಂಕಟಲಕ್ಷ್ಮಮ್ನ ಕೊಂ ಪೆದ್ದಣ್ಣ, ವಯಸ್ತು ಸುಮಾರ 58 ವರ್ಷ, 3) ವೆಂಕಟೇಶ್ ಬಿನ್ ಪೆದ್ದಣ್ಣ, ವಯಸ್ಸು ಗುಮಾರು 38 ವರ್ಷ ಎದುರುದಾರರು 2 ಮತ್ತು 3 ರ ವಾಸ ದೊಡ್ಡಮಣ್ಣುಗುಡ್ಡೆ ಗ್ರಾಮ, ಕಸಬಾ ಹೋಬಳಿ, ರಾಮನಗಣ ತಾಲ್ಲೂಕು, ಬೆಂಗಳೂರು ದಕ್ಷಿಣ ಜಿಲ್ಲೆ ಸಾರ್ವಜನಿಕ ಪ್ರಕಟಣೆ ಈ ಮೇಲ್ಕಂಡ 1ನೇ ಅರ್ಜಿದಾರರ ಪತ್ನಿಯಾದ, ಉಳಿದ ರ್ಜಿದಾರರ ತಾಯಿ ಆದ ಜಯಮ್ಮ ಕೊಂ ಪೆದ್ದಣ್ಣ ರವರು ನಾಂಕ:30/12/2002 ರಂದು ಬೆಂಗಳೂರು ದಕ್ಷಿಣ ಜಿಲೆ 3ನೇ ಎದುರುದಾರರ ಅಜ್ಜಿ ಬೋರಮ್ಮ ಕೋಂ ತಿರುಮಲ್ಲಯ ಮನಗರ ತಾಲ್ಲೂಕು, ಕಸಬಾ ಹೋಬಳಿ, ದೊಡಮಣ್ಣುಗುವ ರವರು ಮಂಡ್ರ ಜಿಲೈ "ಶ್ರೀರಂಗಪಟ್ಟಿಣ ತಾಲ್ತೂಕು ಮತ ್ರಾಮದಲಿ ನಿಧನರಾಗಿರುತಾರೆಂದು ಈ ಸಂಬಂದ[್]1ನೆ ಟೌನ್, ಚಿಕ್ಕ ಗರಡಿ ಹಿಂಭಾಗ, ಗಂಗಾ ಬಡಾವಣೆ, ಗಂಜಾಂ ಇಲ ರ್ಜಿದಾರರ ಪತಿಯ ಮರಣ ಸಮರ್ಹನಾ ಪ್ರಮಾಣ ಪತ್ರವನ ಕೋರಿ ನ್ಯಾಯಾಲಯದಲ್ಲಿ ಈ ಅರ್ಜಿ ಸಲ್ಲಿಸಿರುತ್ತಾರೆ. ಸದಸ

ಲ್ಲವಾದ ಪಕ್ಷದಲ್ಲಿ ಸದರಿ ಪ್ರಕರಣವನ್ನು ಏಕಪಕ್ಷೀಯ ತೀರ್ಮಾನಿಸಲಾಗುವುದು ಎಂದು ತಿಳಿಯುವುದು. 2025ನೇ ಅಕೋಬರ್ ತಿಂಗಳ 10 ದಿನದಂದು ನನ ಸ ುತ್ತು ನ್ಯಾಯಾಲಯದ ಮೊಹರಿನೊಂದಿಗೆ ನೀಡಲಾಗಿದೆ. ನ್ನಾಯಾಲಯದ ಆದೇಶದ ಮೇರೆಗೆ,

ಆರ್ಜಿಯು ದಿನಾಂಕ: 23.12.2025 ರಂದು ಬೆಳಿಗ್ಗೆ 11.00

ಶಾಗೂ ಆಶಕ್ತಿಯುಳ್ಳವರು ಇದ್ದರೆ ಮಾನ್ಯ ಘನ ನ್ಯಾಯಾಲಯಕ್ಕೆ

ಬದಾಗಿ ಆಥವಾ ವಕೀಲರ ಮುಖಾಂತರವಾಗಲೀ,ಮೇಲಂ

್ಯಾಯಾಲಯಕ್ಕೆ ಹಾಜರಾಗಿ ತಮ್ಮ ತಕರಾರನ್ನು ಸಲ್ಲಿಸತಕ್ಕೆದ

ಗಂಟೆಗೆ ವಿಚಾರಣೆಗೆ ಇದು 1 ರಿಂದ 3 ನೇ ಎದುರು

ಪೊರತುಪಡಿಸಿ ಬೇರೆ ಯಾರದರೂ ತಕರಾರು ಸಲಿಸುವ<u>ು</u>

1. Dozf. 58/2024 ಅರ್ಜಿದಾರರು:-1) ಅನಿತ ಕೋಂ ಲೇಟ್ ಶ್ರೀನಿವಾಸ, ವಯಸ ರುಮಾರು-39 ವರ್ಷ,ವಾಸ-ಚಿಕ್ಷಗರಡಿ ಹಿಂಭಾಗ, ಗಂಗ

.ಶೀರಂಗಪಟಣ ಟೌನ್, ಮಂಡ್ನ ಜಿಲ್ಲೆ.

ಬಡಾವಣೆ ಗಂಜಾಂ ಪೀರಂಗಪಟ್ಟಣ ಟೌನ್ ತಾಲೂಕು ಮಂಡ್ಯ ಜಿಲ್ಲೆ, 2) ಸರೋಜಮ್ನ ಕೋಂ ಶ್ರೀನಿವಾಸ, ವಯಸ ಸುಮಾರು-38 ವರ್ಷ,ವಾಸ-ಹೊಸಕೊಪಲು ಗ್ರಾಮ, ಸೋಸಂ ಹೋಬಳಿ, ಟೀ.ನರಸೀಪುರ ತಾಲ್ಲೂಕು, ಮೈಸೂರ ಜಿಲ್ಲೆ ಎದುರುದಾರರು :-1) ಮುಖ್ಯಾಧಿಕಾರಿಗಳು ಹಾಗೂ ಜನಃ ಮತ್ತು ಮರಣ ನೊಂದಣಾಧಿಕಾರಿಯವರು - ಪುರಸಭೆ

ನ್ನಾಯಾಧೀಶರವರು ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದೇ

1 ವರ್ಷ 3) ದನುಷ್.ಎಸ್ ಬಿನ್ ಲೇಟ್ ,ಶ್ರೀನಿವಾಸ, ವಯಸು ಸುಮಾರ 19 ವರ್ಷ, 2 ಮತ್ತು 3 ರವರ ವಾಸ- ಚಿಕ್ಕಗರಡಿ ಹಿಂಭಾಗ ಗಂಗಾ ಬಡಾವಣೆ, ಗಂಜಾಂ ಶ್ರೀರಂಗಪಟಣ ಟೌನ್ ತಾಲ್ತೂಕು ಮಂಡ್ನ ಜಿಲ್ಲೆ. -:ಸಾರ್ವಜನಿಕ ಪ್ರಕಟಣೆ :-ಈ ಮೇಲಂಡ ಪನ ನಾಯಾಲಯದಲ್ಲಿ 1ನೇ ಅರ್ಜಿದಾರ

) ದರ್ಶನ್ ಎಸ್ ಬಿನ್ ಲೇಟ್ ,ಶ್ರೀನಿವಾಸ, ವಯಸು ಸುಮಾ

ದಿನಾಂಕ-24/08/2001 ರಂದು ನಿದನರಾಗಿರುವುದರಿಂದ ತವರ ಮರಣ ಸಮರ್ಥನ ಪತ್ರ ಕೋರಿ ಘನ ನ್ಯಾಯಾಲಯಕ್ಕೆ ಕ ಅರ್ಜಿಯನು ಸಲಿಸಿರುತಾರೆ. ಈ ವಿಚಾರದ ಬಗ್ಗೆ ಸಾರ್ವಜನಿಕರು ಅಥವಾ ಬೇ ಯಾರಿಗಾದರೂ ಏನಾದರೂ ತಂಟಿ- ತಕರಾರು/ಹಿತಾಸ aದಲಿ ದಿನಾಂಕ-22/12/2025ರಂದು ಬೆಳಗೆ 11-00 ಗಂಟೆಗೆ ಮೇಲ್ಕಂಡ ನ್ಯಾಯಾಲಯಕ್ಕೆ ಖುದ್ದು ಅಥವಾ ವಕೀಲಾ ಮೂಲಕ ಹಾಜರಾಗಿ ತಮ್ಮ ತಕರಾರನ್ನು ಸಲ್ಲಿಸತಕೃದ್ದು ಇಲ್ಲವಾದಲ್ಲಿ ಏಕಪಕ್ಷೀಯವಾಗಿ ಮೇಲ್ನಂಡ ದಾವ ಕರ್ಜಿಯನ್ನು ಇತ್ರರ್ಥಪಡಿಸಲಾಗುವುದೆಂದು ^{*}ಈ ಮೂಲಕ

ತಿಳಿಯಪಡಿಸಲಾಗಿದೆ. ಘನ ನ್ಯಾಯಾಲಯದ ಮೊಹರಿನೊಂದಿ

ನಾ ಯಾಲಯದ ಆದೇಶದ ಮೇರೆಗೆ

ಶಿರಸೇದಾರರು, ಶ್ರೀರಂಗಪಟ್ಟಣದ ಅಪರ ಸಿವಿಲ್ ಕಿರಿಯ ಶ್ರೇಣ

ನ್ಯಾಯಾಧೀಶರವರು ಮತ್ತು ಜಿ.ಎಂ.ಎಫ್.ಸಿ ನ್ಯಾಯಾಲಯದಲ್ಲಿ

ನಿನಾಂಕ : 12/11/2025 ರಂದು ನೀಡಲಾಗಿರುತ್ತದೆ.

ಅರ್ಜಿದಾರರ ಪರ ವಕೀಲರು : ಡಿ.ಸಿದರಾಜು

వి.ఎ.,ఎలో ఎలో. బి., KAR-1211 71994, ಸ್ರಶಾಂತ್ ಕುಮಾರ್.ವಿ ಮತ್ತು ಶಶಿಧರ.ಪಿ, ವಕೀಲರು ನಾಂಕ : 03-10-2025 ಶ್ರೀರಂಗಪಟಣ ಟೌನ್-571438, ಮೋ : .9845656921 ಫಾರ್ಮೈಡ್ ಫಾರ್ಮಸ್ಕೂಟಿಕಲ್ ಲಿಮಿಟೆಡ್ న సిబిఎన్ - ఎలో 52520 కిఎ1989 పిఎలో సి173979

> ಸೀಮಿತ ಪರಿಶೀಲನೆಯ ವರದಿಗಳೊಂದಿಗೆ ಸದರಿ ಹಣಕಾಸ ಫಲಿತಾಂಶಗಳು ಸ್ಪಾಕ್ ಎಕ್ಸ್ಚೇಂಜ್ ವೆಬ್ಸೈಟ್ (www

> > (DIN:00021699)